



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬೆಲೆಷ ರಾಜ್ಯ ಪತ್ರಿಕೆ

ಭಾಗ-೬-ಬಿ
Part - VI - B

ಬೆಳಗಾವಿ, ಸೋಮವಾರ, ಸೆಪ್ಟೆಂಬರ್ ೨೫, ೨೦೨೩ (ಆಶ್ವಯುಜ ಮಾಸ ೦೩, ಶಕ ವರ್ಷ ೧೯೪೫)
Belagavi, Monday, September 25, 2023 (Ashwayuja masa 03, Shaka Varsha 1945)

ನಂ. ೭೫
No. 75



ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಜಿಲ್ಲಾ ನೋಂದಣಾಧಿಕಾರಿಗಳ ಕಾರ್ಯಾಲಯ ಬಾಗಲಕೋಟೆ ಜಿಲ್ಲೆ

ಅಧಿಸೂಚನೆ

ಸಂಖ್ಯೆ: ನೋ&ಮು/ಸಿವಿಸಿ/99/2023-24, ಬೆಂಗಳೂರು,

ದಿನಾಂಕ: 25-09-2023.

ವಿಷಯ: ಬಾಗಲಕೋಟೆ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಕೆರೂರ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗಾಗಿ, ಪರಿಷ್ಕೃತ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿಯ ದರಪಟ್ಟಿಯ ಕುರಿತು.

ಉಲ್ಲೇಖ:1) ಕೆರೂರ ಉಪಸಮಿತಿ ನಡವಳಿ ಸಂಖ್ಯೆ: ಸ್ಥಿಮಾನಿಸ/ಬಿಡಿಎಮ್/2023-24, ದಿನಾಂಕ:05-09-2023

2) ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: ನೋ&ಮು/ಸಿವಿಸಿ/99/2023-24, ದಿನಾಂಕ:25-09-2023.

(೧)

1. ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಎಲ್ಲಾ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ದಿನಾಂಕ: 01-01-2019 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರದ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಜಾರಿಗೆ ತರಲಾಗಿತ್ತು.
2. ಪರಿಷ್ಕೃತ ಮಾರ್ಗಸೂಚಿ ದರಪಟ್ಟಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗಿರುವಂತೆ ಆಯಾ ಉಪನೋಂದಣಿ ಕಛೇರಿಗಳಲ್ಲಿ/ಜಿಲ್ಲಾನೋಂದಣಿ ಕಛೇರಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಮೌಲ್ಯಮಾಪನ ಉಪ-ಸಮಿತಿಗಳ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಅಕ್ಷೇಪಣೆ /ಸಲಹೆ/ಸೂಚನೆಗಳನ್ನು ಕೂಲಂಕುಷವಾಗಿ ಸಂಬಂಧಿಸಿದ ಉಪ-ಸಮಿತಿಗಳಲ್ಲಿ ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸಿ ಈ ಕ್ರಮವಹಿಸಿರುವ ವಿಷಯವನ್ನು ಉಲ್ಲೇಖ(2)ರ ಕೇಂದ್ರಮೌಲ್ಯ ಮಾಪನ ಸಮಿತಿಯಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದು ಅಂತಿಮಗೊಳಿಸಲಾಗಿದೆ.
3. ಪ್ರಸ್ತುತ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು, 2003ರ ಪ್ರಕಾರ ಕರ್ನಾಟಕ ಸರ್ಕಾರವು ರಚಿಸಿರುವ ಕೇಂದ್ರ ಮೌಲ್ಯ ಮಾಪನ ಸಮಿತಿಯು ಮಾರುಕಟ್ಟೆಯಲ್ಲಿನ ಸ್ಥಿರಾಸ್ತಿಗಳ ಮೌಲ್ಯಗಳಲ್ಲಿ ಆಗಿರುವ ಭೌತಿಕ ಬದಲಾವಣೆಗಳನ್ನು ಮತ್ತು ಚಾಲ್ತಿಯಲ್ಲಿರುವ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಶೀಲಿಸಿ, ಇಲಾಖೆಯು ನ್ಯೂನತೆಗಳನ್ನು ಸರಿಪಡಿಸಿ ಪರಿಷ್ಕರಿಸಿದ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ದರಗಳು ಅನುಬಂಧದಲ್ಲಿರುವ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೆಳಗೆ ಪಟ್ಟಿ ಮಾಡಿರುವ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. ಈ ಅಧಿಸೂಚನೆಯು 2023-24ನೇ ಸಾಲಿಗೆ “ದಿನಾಂಕ:01-10-2023 ರಿಂದ” ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.
4. ಈ ಕೆಳಕಂಡ ಕೆರೂರ ಉಪ ನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳನ್ನು ಹಾಗೂ ರೆಡಿರೆಕ್ಟರ್‌ಗಳನ್ನು ಕ್ರಮವಾಗಿ ಅನುಬಂಧ -1, ಅನುಬಂಧ -2 ಮತ್ತು ಅನುಬಂಧ - 3 ರಲ್ಲಿ ಪ್ರಕಟಿಸಲಾಗಿದೆ.

1	ಅಧಿಸೂಚನೆ	1 to 2
2	ಕೆರೂರ ಉಪನೋಂದಣಿ ಕಛೇರಿ	3 to 64

ಎಸ್ ಜಿ ನ್ಯಾಮಗೌಡ

ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಮುದ್ರಾಂಕಗಳ ಉಪ- ಆಯುಕ್ತರು
ಬಾಗಲಕೋಟೆ ಜಿಲ್ಲೆ ಮತ್ತು ಸದಸ್ಯರು ಕೇಂದ್ರ ಮೌಲ್ಯ ಮಾಪನ ಸಮಿತಿ

ಅನುಬಂಧ-1

(ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹಾಗೂ ಮಂಗಳೂರು ನಗರ /ತಾಲ್ಲೂಕು, ಮುಲ್ಕಿ, ಉಡುಪಿ, ಮಂಗಳೂರು ಜಿಲ್ಲೆ ಹೊರತುಪಡಿಸಿ) ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

1. ಅ. ಈ ಕೆಳಕಂಡ ಕೃಷಿ ಜಮೀನು ಅಥವಾ ಭೂ ಪರಿವರ್ತನೆಯಾದ *ಅಭಿವೃದ್ಧಿಹೊಂದದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(i)	5 ಗುಂಟೆ ವಿಸ್ತೀರ್ಣದ ವರೆಗಿನ (5 ಗುಂಟೆ ಸೇರಿದಂತೆ) ಜಮೀನಿಗೆ	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
-----	---	---

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

ಸಿವಿಸಿ ನಿಯಮಗಳು, 2003 ರ ನಿಯಮ 6(2) (a) ರನ್ವಯ ಈ ಕೆಳಕಂಡಂತೆ ದರ ನಿಗದಿಪಡಿಸಿದೆ:

ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ ಮಹಾನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ:

ಆ. ಕೆಳಕಂಡ ಭೂಪರಿವರ್ತನೆಯಾದ ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(ii)	5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(iii)	7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(iv)	10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(v)	20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1 ಎಕರೆ) ವಿಸ್ತೀರ್ಣದ ಜಮೀನಿಗೆ (40 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(vi)	1 ಎಕರೆ ಮೇಲ್ಪಟ್ಟ ವಿಸ್ತೀರ್ಣದ ಜಮೀನಿಗೆ	ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ <table border="1" style="margin-left: auto; margin-right: auto;"> <tr> <td>ಕೈಗಾರಿಕೋಪಯೋಗಿ</td> <td>55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಸೋಪಯೋಗಿ</td> <td>65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಣಿಜ್ಯೋಪಯೋಗಿ / ವಸತಿಯೇತರ</td> <td>80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)</td> </tr> </table>	ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)							

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಸಕ್ಷಮ ಪ್ರಾಧಿಕಾರದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

2. ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ "ಹೊರಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:

ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ಹೆಚ್ಚಳ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸತಕ್ಕದ್ದು.

(i)	5 ಗುಂಟೆ ಮೇಲ್ಕಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಶೇ. 65% ರಷ್ಟು ಆಯಾ ಮೂಲ ಕೃಷಿ ಜಮೀನಿನ ಹೆಚ್ಚಿನ ದರಕ್ಕೆ ಅಳವಡಿಸತಕ್ಕದ್ದು.	
(ii)	ಕೈಗಾರಿಕೋಪಯೋಗಿ	55 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಸೋಪಯೋಗಿ	65 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iv)	ವಾಣಿಜ್ಯೋಪಯೋಗಿ/ ವಸತಿಯೇತರ	80 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

- ಅಭಿವೃದ್ಧಿ ಹೊಂದದ ಸ್ವತ್ತುಗಳು ಅಂದರೆ: ಭೂಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವೆ ವೃತ್ತ / ಆಂತರಿಕ ರಸ್ತೆಗಳು ಇತ್ಯಾದಿ... ಅಭಿವೃದ್ಧಿಪಡಿಸದೆ ಇರುವ ಪ್ರದೇಶವಾಗಿರುತ್ತದೆ.
3. ಕರ್ನಾಟಕ ಭೂಸುಧಾರಣೆ ಕಾಯ್ದೆ, 1961 ರ ಕಲಂ 109ರ ಅಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ / ಸಂದರ್ಭದಲ್ಲಿ ಮಾತ್ರ ಪೂರ್ಣ ಸರ್ವೆ ನಂ/ಹಿಸ್ಸಾ ಸರ್ವೆ ನಂ/ಭಾಗಶಃ ಸರ್ವೆ ನಂ / 10 ಗುಂಟೆಗೆ ಮೇಲ್ಕಟ್ಟು ವಿಸ್ತೀರ್ಣವುಳ್ಳ ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಣಿಸಿ, ಕ್ರಮ ಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರೆ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮ ಸಂಖ್ಯೆ 1 ಮತ್ತು 2 ರಲ್ಲಿ ನಮೂದಿಸಿರುವ ಸೂಚನೆಗಳು / ಷರತ್ತುಗಳು ಅನ್ವಯವಾಗುತ್ತವೆ.
 4. ಮಾರ್ಗಸೂಚಿ - ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ (5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನು ಸೇರಿ) ಕೃಷಿಯೇತರ ಜಮೀನುಗಳು / ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ / ಬೈಪಾಸ್ / ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ 50% ರಷ್ಟು, ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ 35% ರಷ್ಟು, ಜಿಲ್ಲಾಮುಖ್ಯ ರಸ್ತೆ ಅಥವಾ 80 ಅಡಿ ಅಗಲದ (ಆಟೋರಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ 30% ರಷ್ಟು ದರ ನಿಗದಿಪಡಿಸುವುದು.
 5. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡ 50 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. (ಈಗಾಗಲೇ ವಾಣಿಜ್ಯ/ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ).

6. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಫ್ಲಾಟ್‌ಗಳಿಗೆ/ಸರ್ವೀಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್ /ಫ್ಲಾಟ್‌ಗಳ ದರದ 40% ರಷ್ಟು ಹಾಗೂ ವಾಣಿಜ್ಯ (ಮಾಲ್ /ಮಲ್ಟಿಪ್ಲೆಕ್ಸ್) ಗೆ ಶೇ. 50 ರಷ್ಟು ನಿಗದಿಪಡಿಸುವುದು. (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).
7. ಮೂಲೆ ನಿವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿವೇಶನಗಳಿಗೆ ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
8. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು, ಯಾವ ಪ್ರದೇಶಗಳಲ್ಲಿ ಕೈಗಾರಿಕ ದರವನ್ನು ನಿಗದಿಪಡಿಸದೇ ಇರುವ 10 ಗುಂಟೆಗಿಂತ ಕಡಿಮೆ ಇರುವ ಕೈಗಾರಿಕೋಪಯೋಗಿ ಪ್ರದೇಶದ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರ ನಿಗದಿಪಡಿಸುವುದು. 10 ಗುಂಟೆಗಿಂತ ಹೆಚ್ಚಿನ ವಿಸ್ತೀರ್ಣದ ಕೈಗಾರಿಕೋಪಯೋಗಿ ಸ್ವತ್ತುಗಳಿಗೆ 10 ಗುಂಟೆ ವರೆಗಿನ ಪ್ರದೇಶಕ್ಕೆ ಅಥವಾ ಕಟ್ಟಡ ಆಕ್ರಮಿಸಿರುವ ಜಾಗಕ್ಕೆ ಯಾವುದು ಹೆಚ್ಚು ಆ ಜಾಗಕ್ಕೆ ನಿವೇಶನದ ದರ (ಚದರ ಮೀಟರ್) ಅಳವಡಿಸಿ, ತದನಂತರದ ಖಾಲಿ ಜಾಗದ ವಿಸ್ತೀರ್ಣಕ್ಕೆ ನಿವೇಶನ ದರದ ಶೇಕಡ 50 ರಷ್ಟು ದರಗಳನ್ನು ಅಳವಡಿಸಿ, ದರ ನಿಗದಿಪಡಿಸುವುದು.
9. ವಿಲ್ಲಾಮೆಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಜಿನಲ್ಲಿ ಸೂಪರ್ ಬಿಲ್ಡ್ ಎರಿಯಾ ದರಗಳನ್ನು ಅನ್ವಯಿಸುವಲ್ಲಿ ಓಪನ್ ಟೆರೇಸ್ / ಗಾರ್ಡನ್ ಎರಿಯಾ/ ಎಕ್ಸ್‌ಕ್ಯೂಸಿವ್ ಯೂಸೇಜ್ ಎರಿಯಾಗಳಿಗೆ 40% ರಷ್ಟು ಸೂಪರ್ ಬಿಲ್ಡ್ ಎರಿಯಾ ದರಗಳನ್ನು ನಿಗದಿಪಡಿಸುವುದು.
10. ಅನುಬಂಧ-3 ರಲ್ಲಿಯೆ ಆಪಾರ್ಟ್‌ಮೆಂಟ್ / ಫ್ಲಾಟ್ ದರಗಳು ಸೂಪರ್ ಬಿಲ್ಡ್ ಎರಿಯಾದ ಪ್ರಾಥಮಿಕ ದರಗಳಾಗಿರುತ್ತವೆ.
(only basic rate); ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ. = ಸೂಪರ್ ಬಿಲ್ಡ್ ಎರಿಯಾದ ಪ್ರಾಥಮಿಕ ದರದ ಮೌಲ್ಯ (only basic rate)+ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ.
ಅನುಬಂಧ- 2 ರಲ್ಲಿಯೆ ಅಪಾರ್ಟ್‌ಮೆಂಟ್ ದರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.
11. ಅನುಬಂಧ-2 ರಲ್ಲಿಯೆ ವಿಲ್ಲಾ / ರೋ ಹೌಸ್‌ಗಳ ದರಗಳು ವಿಲ್ಲಾ / ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲ್ಲಾ / ರೋ ಹೌಸ್ ಒಟ್ಟು ಮೌಲ್ಯ =ವಿಲ್ಲಾ / ರೋ ಹೌಸ್ ಗಳ ನಿವೇಶನ ದರದ ಮೌಲ್ಯ + ವಿಲ್ಲಾ / ರೋ ಹೌಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸದರಗಳನ್ನು ನಿಗದಿಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.

12. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್ / ವಿಲ್ಲಾ / ರೋ ಹೌಸ್ ಗಳು/ ವಿಲ್ಲಾಮೆಂಟ್ ಹೈಬ್ರಿಡ್ /ಇತರೆಗಳಿಗೆ ಅನುಭಂದ 3 ರಲ್ಲಿಯ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
13. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ / ಮೇಲ್ದರ್ಜೆಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಆಳವಡಿಸಬೇಕು. (ಉದಾ: ನಗರಸಭೆಯು ಮಹಾನಗರ ಪಾಲಿಕೆಯಾದಾಗ /ಪಟ್ಟಣ ಪುರಸಭೆಗಳು ನಗರಸಭೆಯಾದಾಗ / ಗ್ರಾಮ ಪಂಚಾಯ್ತಿಗಳು, ಪಟ್ಟಣ ಪಂಚಾಯ್ತಿಯಾಗಿ ಉನ್ನತೀಕರಣಗೊಂಡಲ್ಲಿ / ಮೇಲ್ದರ್ಜೆಗೊಂಡಾಗ ಸಂಬಂಧಿಸಿದ ಪಟ್ಟಣ ಪಂಚಾಯ್ತಿ/ಪುರಸಭೆ/ ನಗರಸಭೆ/ಮಹಾನಗರ ಪಾಲಿಕೆಯ ಕಟ್ಟಡ ದರಗಳನ್ನು ಆಳವಡಿಸಬೇಕು).
14. ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಿನಾಂಕ: 01-10-2023 ರಿಂದ ನೋಂದಣಿ ಮಾಡಿಕೊಳ್ಳುವ ದಸ್ತಾವೇಜುಗಳಿಗೆ ಹೊಸದಾಗಿ ನಿಗದಿಪಡಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಕಲಂ 45(ಎ) (1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.
15. 1 ಚದರ ಮೀಟರ್=10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.
16. Super built-up area in square meter-1.25 X Carpet Area in square meter.
ಉದಾ:- ಒಂದು ಫ್ಲಾಟ್‌ನಲ್ಲಿ 120 ಚ.ಮೀ. ಕಾರ್ಪೆಟ್ ಏರಿಯಾ
ಸೂಪರ್ ಬಿಲ್ಡ್‌ಫ್ ಏರಿಯಾ, ಚದರ ಮೀಟರ್ = 1.25 X 120 = 150 ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾ
ದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನ ಸೂಪರ್ ಬಿಲ್ಡ್‌ಫ್ ಏರಿಯಾ ದರ ರೂ. 25000/- ಪ್ರತಿ ಚ.ಮೀ.
ಫ್ಲಾಟ್‌ನ ಒಟ್ಟು ಮೌಲ್ಯ = 150 X 25000=37, 50, 000/-
ಅಥವಾ
ಫ್ಲಾಟ್‌ನ ಒಟ್ಟು ಮೌಲ್ಯ =(1.25 X120)X25000 =37, 50, 000/-

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ ಮತ್ತು
ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು.

2. ಕೇಂದ್ರಮೌಲ್ಯಮಾಪನ ಸಮಿತಿ. (ಬೆಂಗಳೂರುನಗರ, ಗ್ರಾಮಾಂತರ ಮತ್ತು ರಾಮನಗರ ಹೊರತುಪಡಿಸಿ)
ಮೌಲ್ಯಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು (ಲೋಕೋಪಯೋಗಿ ಇಲಾಖೆಪತ್ರ ದಿನಾಂಕ: 29-10-2018)

ಕ್ರ.ಸಂ.	ಕಟ್ಟಡದತರಹ	ರಾಜ್ಯಾದ್ಯಂತ ಎಲ್ಲಾಹಾನಗರಪಾಲಿಕೆ/ನಗರಸಭೆ/ ಪಟ್ಟಣಪುರಸಭೆ/ಪಟ್ಟಣಪಂಚಾಯಿತಿ ಪ್ರದೇಶ ಕಛೇರಿ		ರಾಜ್ಯಾದ್ಯಂತ ಇತರ ಉಳಿದ ಪ್ರದೇಶಗಳಿಗೆ	
		ನೆಲಮಹಡಿ	ಮೇಲ್ಮಹಡಿ	ನೆಲಮಹಡಿ	ಮೇಲ್ಮಹಡಿ
		ಪ್ರತಿಚ.ಮೀ. ರೂಗಳಲ್ಲಿ	ಪ್ರತಿಚ.ಮೀ. ರೂಗಳಲ್ಲಿ	ಪ್ರತಿಚ.ಮೀ. ರೂಗಳಲ್ಲಿ	ಪ್ರತಿಚ.ಮೀ. ರೂಗಳಲ್ಲಿ
1	ಆರ್.ಸಿ.ಸಿಫಾವಣೆ, ಕಾಂಕ್ರೀಟ್/ಇಟ್ಟಿಗೆಗೋಡೆ, ಮಾರ್ಬಲ್, ನೆಲಹಾಸು, ತೇಗದಮರದಕಿಟಕಿಮತ್ತುಬಾಗಿಲುಗಳು	18183	16298	14600	14000
2	ಆರ್.ಸಿ.ಸಿಫಾವಣೆ, ಇಟ್ಟಿಗೆಗೋಡೆ, ಗ್ರಾನೈಟ್‌ಲಹಾಸು, ತೇಗದಮರದಕಿಟಕಿಮತ್ತುಬಾಗಿಲುಗಳು	16963	15300	14400	13800
3	ಆರ್.ಸಿ.ಸಿಫಾವಣೆ, ಕಾಂಕ್ರೀಟ್ / ಇಟ್ಟಿಗೆಗೋಡೆ, ವಿಟ್ರಿಫೈಡ್‌ಲಹಾಸು, ಹೊನ್ನೆಮರದಕಿಟಕಿಮತ್ತುಬಾಗಿಲುಗಳು	14690	13000	11300	10800
4	ಆರ್.ಸಿ.ಸಿಫಾವಣೆ, ಕಾಂಕ್ರೀಟ್ / ಇಟ್ಟಿಗೆಗೋಡೆ, ಮೊಸಾಯಿಕ್/ ಪಾಲಿಷ್/ ಸೆರಾಮಿಕ್/ ಶಾಹಬಾದಕಡಪ/ ಬೇತಮ್‌ಲಿ/ ರೆಡಾಕ್ಸೈಡ್‌ಲಹಾಸು, ಕಾಡಿನಮರ/ ಉಕ್ಕಿನಕಿಟಕಿಮತ್ತುಬಾಗಿಲುಗಳು.	14524	12584	10800	10300
5	ಮದ್ರಾಸ್ತಾರಸಿ/ ಕಡಪತಾರಸಿ, ಮಂಗಳೂರುಹೆಂಚು, ಇಟ್ಟಿಗೆ/ ಮಣ್ಣಿನಗೋಡೆ, ಎ.ಸಿ.ಶೀಟಾವಣೆ, ರೆಡಾಕ್ಸೈಡ್‌ಲಹಾಸು, ಕಾಡಿನಮರದಕಿಟಕಿಮತ್ತುಬಾಗಿಲುಗಳು	11518	10064	4300	3800
6	ಕರಿಹೆಂಚು, ಮಣ್ಣಿನಮೇಲ್ಮಡ್ಡಿ, ಕಡಪಸ್ವಾಬ್ ಇಟ್ಟಿಗೆ/ಮಣ್ಣಿನಗೋಡೆ, ಕಾಡಿನಮರದಕಿಟಕಿಬಾಗಿಲುಗಳು	6000	5200	3600	

ಷರಾ: 1. ಮೇಲ್ಕಂಡ ದರಗಳಲ್ಲಿ ಕನಿಷ್ಠ ನಾಗರೀಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ/ನೈರ್ಮಲೀಕರಣ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.

2. ತಳಮಹಡಿ ಕಟ್ಟಡ(cellar, partial cellar& stilt) ಪಾರ್ಕಿಂಗ್‌ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು (2/3) ದರಗಳನ್ನು ಅಳವಡಿಸಿಕೊಳ್ಳಬೇಕು.

3. ಬಿ.ಎಂ.ಆರ್.ಡಿ.ಎ ವ್ಯಾಪ್ತಿಗೆ ಶೇ 3.00 ರಷ್ಟು ಏರಿಯಾ ವೇಟೇಜ್ (Weightage) ಸೇರಿದ ಮೇಲ್ಕಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ ಸೇರಿರುವುದಿಲ್ಲ.

2. ವಾಹನ ನಿಲ್ದಾಣದರಗಳು

ಕ್ರ.ಸಂ	ಸ್ವತ್ತಿನ ಒಟ್ಟು ಮೌಲ್ಯ ಅ) ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್‌ಗಳಿಗೆ (ಸೂಪರ್‌ಬಿಲ್ಡಿಂಗ್‌ಗಳಿಗೆ + ಹೆಚ್ಚುವರಿ ಅಂತಸ್ತಿನಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ	ಮೇಲ್ಕಾವಣಿಯುಳ್ಳ	ಮೇಲ್ಕಾವಣಿರಹಿತ
		(Covered Car parking)	(Open Car parking)
1	ರೂ.50,00,000/- ವರೆಗೆ	ರೂ. 2,00,000	ರೂ. 1,85,000
2	ರೂ.50,00,001/- ರಿಂದರೂ.1,00,00,000/- ವರೆಗೆ	ರೂ. 2,50,000	ರೂ. 2,00,000
3	ರೂ.1,00,00,001/-ರಿಂದಮೇಲ್ಕಟ್ಟು	ರೂ. 3,00,000	ರೂ. 2,50,000

3. ಅಪಾರ್ಟ್‌ಮೆಂಟ್‌/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವಬಗ್ಗೆ.

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ
1	ನೇಲಂತಸ್ತಿನಿಂದ 5 ಅಂತಸ್ತಿನವರೆಗೆ	ಯಾವುದೇಹೆಚ್ಚುವರಿದರಇಲ್ಲ.	7	11ನೇಅಂತಸ್ತಿಗೆ	ಸೂಪರ್‌ಬಿಲ್ಡಿಂಗ್‌ಏರಿಯಾದಮೌಲ್ಯ+ 3.0.%
2	6ನೇಅಂತಸ್ತಿಗೆ	ಸೂಪರ್ ಬಿಲ್ಡಿಂಗ್‌ಏರಿಯಾದಮೌಲ್ಯ+ 0.5%	8	12ನೇಅಂತಸ್ತಿಗೆ	ಸೂಪರ್‌ಬಿಲ್ಡಿಂಗ್‌ಏರಿಯಾದಮೌಲ್ಯ + 3.5%
3	7ನೇಅಂತಸ್ತಿಗೆ	ಸೂಪರ್ ಬಿಲ್ಡಿಂಗ್‌ಏರಿಯಾದಮೌಲ್ಯ+ 1.0%	9	13ನೇಅಂತಸ್ತಿಗೆ	ಸೂಪರ್‌ಬಿಲ್ಡಿಂಗ್‌ಏರಿಯಾದಮೌಲ್ಯ+ 4.0.%
4	8ನೇಅಂತಸ್ತಿಗೆ	ಸೂಪರ್ ಬಿಲ್ಡಿಂಗ್‌ಏರಿಯಾದಮೌಲ್ಯ+ 1.5%	10	14ನೇಅಂತಸ್ತಿಗೆ	ಸೂಪರ್‌ಬಿಲ್ಡಿಂಗ್‌ಏರಿಯಾದಮೌಲ್ಯ+ 4.5%
5	9ನೇಅಂತಸ್ತಿಗೆ	ಸೂಪರ್‌ಬಿಲ್ಡಿಂಗ್‌ಏರಿಯಾದಮೌಲ್ಯ +2.0%	11	15ನೇಅಂತಸ್ತುಮತ್ತು ಮೇಲ್ಕಟ್ಟು	ಸೂಪರ್‌ಬಿಲ್ಡಿಂಗ್‌ಏರಿಯಾದಮೌಲ್ಯ +5.0%
6	10ನೇಅಂತಸ್ತಿಗೆ	ಸೂಪರ್‌ಬಿಲ್ಡಿಂಗ್‌ಏರಿಯಾದಮೌಲ್ಯ+ 2.5%			

ಅಪಾರ್ಟ್‌ಮೆಂಟ್ / ಫ್ಲಾಟ್‌ಗಳಿಗೆ ಹೆಚ್ಚುವರಿ ದರನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000ಮೌಲ್ಯದ (1000 ಚದರಮೀಟರ್ X ರೂ.3000 ಪ್ರತಿಚದರಮೀಟರ್‌ಗೆ) ಅಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು
1	ನೆಲಅಂತಸ್ತಿನಿಂದ ಯಿಂದ 5 ಅಂತಸ್ತು	30,00,000+ ಯಾವುದೇಹೆಚ್ಚುವರಿದರಇಲ್ಲ.	7	11ನೇಅಂತಸ್ತು	30,00,000+(30,00,000 X 3.0%)=30,90,000/-
2	6ನೇಅಂತಸ್ತು	30,00,000+(30,00,000 X 0.5%)=30,15,000/-	8	12ನೇಅಂತಸ್ತು	30,00,000+(30,00,000 X 3.5%)=31,05,000/-
3	7ನೇಅಂತಸ್ತು	30,00,000+(30,00,000 X 1.0%)=30,30,000/-	9	13ನೇಅಂತಸ್ತು	30,00,000+(30,00,000 X 4.0%)=31,20,000/-
4	8ನೇಅಂತಸ್ತು	30,00,000+(30,00,000 X 1.5%)=30,45,000/-	10	14ನೇಅಂತಸ್ತು	30,00,000+(30,00,000 X 4.5%)=31,35,000/-
5	9ನೇಅಂತಸ್ತು	30,00,000+(30,00,000 X 2.0%)= 30,60,000/-	11	15ನೇಅಂತಸ್ತುಮತ್ತುಮೇಲ್ಪಟ್ಟು	30,00,000+(30,00,000 X 5.0%)=31,50,000/-
6	10ನೇಅಂತಸ್ತು	30,00,000+(30,00,000 X 2.5%)=30,75,000/-			

4. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾಮೆಂಟ್/ ಟೇನಮೆಂಟ್/ ಗೇಟೆಡ್ಡುಮ್ಯೂನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳುಇದ್ದಲ್ಲಿ.	ಆಯಾಪ್ರದೇಶದ / ರಸ್ತೆಯ ಸೂಪರ್ ಬಿಲ್ಡಿಂಗ್‌ಏರಿಯಾದ ದರ ಮಾತ್ರ.
2) ಪ್ರತಿಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾಪ್ರದೇಶದ / ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including higher floor additional rate but excluding Car Parking rate)+ಶೇಕಡಾ 0.75% ರಷ್ಟುಹೆಚ್ಚುವರಿದರ. (ಅಂದರೆ 5 ಗುಂಪುಗಳಿಗೆ - 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆಗರಿಷ್ಠ 7.5%).

5. 2023-24 ನೇ ಸಾಲಿನ ಮಾರ್ಗ ಸೂಚಿದರ ಪಟ್ಟಿಯ ಅನುಬಂಧ-3 ಅನ್ನು ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು *ಹತ್ತುವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳ ಮಾರ್ಗಸೂಚಿ ದರನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:


ಸಾಮಾನ್ಯವಾಗಿ ಅಪಾರ್ಟ್‌ಮೆಂಟ್‌ಮಾರ್ಗಣವಾದ *ಹತ್ತು ವರ್ಷಗಳ ನಂತರ (ಸಕ್ಷಮಪ್ರಾಧಿಕಾರದಿಂದ ಮಂಜೂರಾದ ನಕ್ಷೆ, Occupancy Certificate ಇತ್ಯಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಕೂ ಹೆಚ್ಚಿನ ಫ್ಲಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ, ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣವೆಷ್ಟೋ-ಎರಂತೆ 500 ಚ.ಮೀ. ಗೂ ಹೆಚ್ಚು ಇದ್ದಲ್ಲಿ ಕೇಂದ್ರಮೌಲ್ಯಮಾಪನ ಸಮಿತಿಗೆ ದರ ನಿಗದಿಪಡಿಸಲು ಅಗತ್ಯದಾಖಲೆಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿದರ ನಿಗದಿಪಡಿಸಿಕೊಳ್ಳಲು ಸಾರ್ವಜನಿಕರಿಗೆ (Single Purchaser/ ಏಕ ಖರೀದಿದಾರರಿಗೆ) ತೊಂದರೆ ಆಗದಂತೆ *ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಅನ್ವಯವಾಗುವಂತೆ ಸೂಕ್ತದಾಖಲೆಗಳನ್ನು (ಸಕ್ಷಮ ಪ್ರಾಧಿಕಾರದಿಂದ ನೀಡುವ ಕಟ್ಟಡಪರವಾನಿಗೆ ನಕ್ಷೆ, ಪ್ರಾರಂಭಿಕ ಪ್ರಮಾಣಪತ್ರ, ಸ್ವಾಧೀನ ಅನುಭವಪ್ರಮಾಣಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ರನ್ವಯ (ಷೆಡ್ಯೂಲ್-ಎ ವಿಸ್ತೀರ್ಣದ ಮಿತಿ ಇಲ್ಲದಂತೆ) ಕೋಷ್ಟಕವನ್ನು ಮತ್ತು ವಿಶೇಷಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡದ ನೋಂದಣಿ ಮೌಲ್ಯ ನಿರ್ಧರಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡಿರೆಕನರ್‌ರಕ್ಕೆ ಕಡಿಮೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾರ್ಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿದರ, (ಗ್ರಾಮ, PID ನಂ, ಸರ್ವೆನಂ, ಖಾತಾನಂ, ರೇರಾಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರಮೌಲ್ಯಮಾಪನ ಸಮಿತಿಗೆ ಸಲ್ಲಿಸಿ ಘಟನೋತ್ತರ ಮಂಜೂರಾತಿ ಪಡೆದು, ರಾಜ್ಯಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.
- ನಿಗದಿಪಡಿಸಿದ ಅಪಾರ್ಟ್‌ಮೆಂಟ್‌ನ ಮಾರ್ಗಸೂಚಿ ದರವನ್ನು (ರಾಜ್ಯಪತ್ರದಲ್ಲಿರುವಂತೆ) ಗಣಕ ಶಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

ಸೂಚನೆ: * ನೋಂದಣಿ ಸಮಯದಲ್ಲಿ ಹಾಜರುಪಡಿಸುವ ದಾಖಲೆಗಳಂತೆ ಪ್ರಸ್ತಾವಿತ ಕಟ್ಟಡವು ಸಕ್ಷಮ ಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತು ವರ್ಷ ಹಳೆಯದಾಗಿರತಕ್ಕದ್ದು.

List of Special Amenities provided for Apartments / Villas / Villaments / Tenament / Gated Community Houses.

(Select the amenities by underlining the same and put ✓ mark in column no 3).

Group No	Special Amenities / Facilities /Benefits	 Mark
1	2	3
Exempted	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities are fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazaar, Nandini Milk outlet, Provision store, Parlour, Cafeteria, Super market, Plaza and similar types of amenities.	
5	All type of outdoor play area, Badminton, Tennis, Basket ball, Volley ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carrom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	
8	Cargo lift, elevator, Mechanical lift for car park, High speed elevator and similar types of amenities.	

Group No	Special Amenities / Facilities /Benefits	✓ Mark
1	2	3
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlour, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlour, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

ಸೂಚನೆ :ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾ‌ಮೆಂಟ್ಸ್/ರೋಹೌಸ್‌ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕಮುದ್ರಾಂಕ ಕಾಯ್ದೆಅಪಮೌಲ್ಯ ತಡೆಗಟ್ಟುವ ನಿಯಮಾವಳಿ 1977 ರಪ್ರಕಾರ ಎಲ್ಲಾ ಮಾಹಿತಿಯನ್ನುನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮೀಪಿಬೆಳಗಲಿ

ಸದಸ್ಯ ಕಾರ್ಯದರ್ಶಿ.

ಕೇಂದ್ರಮೌಲ್ಯಮಾಪನ ಸಮಿತಿ, ಬೆಂಗಳೂರು.

ಅನುಬಂಧ-3

ರಾಜ್ಯದ ಎಲ್ಲಾ ಉಪನೋಂದಣಿಕಛೇರಿಯ ವ್ಯಾಪ್ತಿಯಲ್ಲಿಬರುವಬಹುಮಹಡಿ ಕಟ್ಟಡ/ಫ್ಲಾಟ್/ವಿಲ್ಲಾಮೆಂಟ್/ಆಯಾಪ್ರದೇಶದಲ್ಲಿ ಬರುವ ಗುರುತಿಸದವಸತಿಅಪಾರ್ಟ್‌ಮೆಂಟ್‌ಗಳ ಸೂಪರ್ಬಿಲ್ಡಿಂಗ್‌ಏರಿಯಾದ ಕನಿಷ್ಠ ಮಾರ್ಗಸೂಚಿ ದರನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಠಕ

ಹಾಗೂ

ರಾಜ್ಯಾದ್ಯಂತ ಎಲ್ಲಾಜಿಲ್ಲೆಗಳ ಉಪನೋಂದಣಿ ಕಛೇರಿವ್ಯಾಪ್ತಿಗೆ ಬರುವಜಂಟಿ ಅಭಿವೃದ್ಧಿಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ ಮಾತ್ರಸೂಪರ್ಬಿಲ್ಡಿಂಗ್ ಏರಿಯಾದ ಮಾರ್ಗಸೂಚಿ ದರನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಠಕ:

ದರಗಳುಈಕೆಳಕಂಡಸಂದರ್ಭಗಳಲ್ಲಿಮಾತ್ರನಿಯಮಾನುಸಾರಉಪಯೋಗಿಸತಕ್ಕದ್ದು:

1. (i). ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿಬರುವ, ಪ್ರಸ್ತಾಪಿತ ಯೋಜನೆಯ ಒಟ್ಟುಷೆಡ್ಯೂಲ್-"ಎ" (ಯೋಜನೆಯ ಎಫ್.ಎ.ಆರ್‌ಪ್ರಾಚಾರ ಮಾಡಲುಉಪಯೋಗಿಸುವ ಒಟ್ಟುವಿಸ್ತೀರ್ಣ) ಅಂದರೆನೆಲದ/ನಿವೇಶನ/ಪಿ.ಐ.ಡಿಖಾತೆವುಳ್ಳ / ಸರ್ವೆನಂ. ಜಮೀನಿನ 500 ಚದರ ಮೀಟರ್‌ವಿ ಸ್ತೀರ್ಣದವರೆಗೆ ಮತ್ತು Stilt ಅಥವಾ ತಳಮಹಡಿ+ನೆಲಮಹಡಿ+3 ಮೇಲ್ಮಹಡಿಗಳನ್ನೊಳಗೊಂಡಕಟ್ಟಡ (ಎತ್ತರ 15 ಮೀಟರ್‌ಗಳಿಗೆ ಸೀಮಿತಗೊಂಡಂತೆ ಇರುವ ಬಹುಮಹಡಿ ಕಟ್ಟಡ /ಫ್ಲಾಟ್‌ಗಳು)
- (ii). ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" (ವಿಸ್ತೀರ್ಣದ ನಿರ್ಬಂಧವಿಲ್ಲದೇ) ಮಾತ್ರ.
2. (i). ಸದರಿದರಗಳು ಸಕ್ಷಮಪ್ರಾಧಿಕಾರದ ವಸತಿ ನಿವೇಶನದರಗಳಾಗಿದ್ದು, ವಸತಿಯೇತರ ದರಗಳಿಗೆಶೇ. 40 ರಷ್ಟು ಹಾಗೂ ಮಾಲ್ / ಮಲ್ಟಿಫ್ಲೆಕ್ಸ್‌ಸ್ವಾಣಿಜ್ಯ ದರಗಳಿಗೆಶೇ 50 ರಷ್ಟು ಹೆಚ್ಚುವರಿದರ ನಿಗದಿಪಡಿಸುವುದು ಅಲ್ಲದೇ ಉಳಿದಇತರೆ ಹೆಚ್ಚುವರಿ ವಿಶೇಷಸೌಲಭ್ಯಗಳನ್ನು ಹೊಂದಿದ್ದಲ್ಲಿ ಅನುಬಂಧ-1 ರಪ್ರಕಾರ ಗುಂಪಿನ ಹೆಚ್ಚುವರಿದರಗಳು ಅನ್ವಯವಾಗುತ್ತವೆ.
- (ii). "ಜಂಟಿಅಭಿವೃದ್ಧಿಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" ಸಂಬಂಧಿಸಿದಂತೆ ಜಮೀನುಗಳಾಗಿದ್ದಲ್ಲಿ ಅನುಬಂಧ-1 ರಲ್ಲಿನ ಕ್ರಮಸಂಖ್ಯೆ: 1 ಮತ್ತು 2 ರಲ್ಲಿನ ದರಗಳು ಅನ್ವಯವಾಗುತ್ತವೆ.

ಅಪಾರ್ಟ್‌ಮೆಂಟ್ (ರೆಡಿರೆಕ್ಟರ್) READY RECKONER FOR APARTMENT RATE

ಕ್ರ. ಸಂ.	ಸಕ್ಷಮಪ್ರಾಧಿಕಾರದಿಂದಲನು ಮೋದಿತನಿವೇಶನದರಪ್ರತಿಚ. ಮೀ. ಗೆರೂ.ಗಳಲ್ಲಿ	ಸಕ್ಷಮಪ್ರಾಧಿಕಾರದಿಂದಲನುಮೋದಿತನಿವೇಶನದಲ್ಲಿ ನಿರ್ಮಿಸಿರುವಅಪಾರ್ಟ್‌ಮೆಂಟ್‌ನಸೂಪರ್ಬಿಲ್ಡಿಂಗ್‌ವರಿ ಯಾಗೆಪ್ರತಿಚ.ಮೀ. ರೂ.ಗಳಲ್ಲಿ (ಮೂಲದರ)	ಕ್ರ. ಸಂ.	ಸಕ್ಷಮಪ್ರಾಧಿಕಾರದಿಂದಲನು ಮೋದಿತನಿವೇಶನದರಪ್ರತಿಚ. ಮೀ. ಗೆರೂ.ಗಳಲ್ಲಿ	ಸಕ್ಷಮಪ್ರಾಧಿಕಾರದಿಂದಲನುಮೋದಿತನಿವೇಶನದಲ್ಲಿ ನಿರ್ಮಿಸಿರುವಅಪಾರ್ಟ್‌ಮೆಂಟ್‌ನಸೂಪರ್ಬಿಲ್ಡಿಂಗ್‌ವರಿ ಯಾಗೆಪ್ರತಿಚ.ಮೀ. ರೂ.ಗಳಲ್ಲಿ (ಮೂಲದರ)
----------	--	---	----------	--	---

1	2	3	1	2	3
1	UPTO 1000	19200	201	201000	135200
2	2000	19700	202	202000	135700
3	3000	20300	203	203000	136300
4	4000	20800	204	204000	136900
5	5000	21300	205	205000	137400
6	6000	21800	206	206000	138000
7	7000	22400	207	207000	138600
8	8000	22900	208	208000	139200
9	9000	23400	209	209000	139700
10	10000	23900	210	210000	140300
11	11000	24500	211	211000	140900
12	12000	25000	212	212000	141400
13	13000	25500	213	213000	142000
14	14000	26000	214	214000	142600
15	15000	26600	215	215000	143200
16	16000	27100	216	216000	143700
17	17000	27600	217	217000	144300
18	18000	28100	218	218000	144900
19	19000	28700	219	219000	145400

1	2	3		1	2	3
20	20000	29200		220	220000	146000
21	21000	29700		221	221000	146600
22	22000	30200		222	222000	147200
23	23000	30800		223	223000	147700
24	24000	31300		224	224000	148300
25	25000	31800		225	225000	148900
26	26000	32300		226	226000	149400
27	27000	32900		227	227000	150000
28	28000	33400		228	228000	150600
29	29000	33900		229	229000	151200
30	30000	34500		230	230000	151700
31	31000	35000		231	231000	152300
32	32000	35500		232	232000	152900
33	33000	36000		233	233000	153400
34	34000	36600		234	234000	154000
35	35000	37100		235	235000	154600
36	36000	37600		236	236000	155200
37	37000	38100		237	237000	155700
38	38000	38700		238	238000	156300
39	39000	39200		239	239000	156900
40	40000	39700		240	240000	157400
41	41000	40200		241	241000	158000
42	42000	40800		242	242000	158600
43	43000	41300		243	243000	159200

1	2	3		1	2	3
44	44000	41800		244	244000	159700
45	45000	42300		245	245000	160300
46	46000	42900		246	246000	160900
47	47000	43400		247	247000	161400
48	48000	43900		248	248000	162000
49	49000	44400		249	249000	162600
50	50000	45000		250	250000	163200
51	51000	47500		251	251000	163700
52	52000	48000		252	252000	164300
53	53000	48600		253	253000	164900
54	54000	49100		254	254000	165400
55	55000	49700		255	255000	166000
56	56000	50200		256	256000	166600
57	57000	50800		257	257000	167200
58	58000	51300		258	258000	167700
59	59000	51900		259	259000	168300
60	60000	52400		260	260000	168900
61	61000	53000		261	261000	169400
62	62000	53500		262	262000	170000
63	63000	54000		263	263000	170600
64	64000	54600		264	264000	171200
65	65000	55100		265	265000	171700
66	66000	55700		266	266000	172300
67	67000	56200		267	267000	172900

1	2	3		1	2	3
68	68000	56800		268	268000	173400
69	69000	57300		269	269000	174000
70	70000	57900		270	270000	174600
71	71000	58400		271	271000	175200
72	72000	59000		272	272000	175700
73	73000	59500		273	273000	176300
74	74000	60100		274	274000	176900
75	75000	60600		275	275000	177400
76	76000	61200		276	276000	178000
77	77000	61700		277	277000	178600
78	78000	62300		278	278000	179200
79	79000	62800		279	279000	179700
80	80000	63400		280	280000	180300
81	81000	63900		281	281000	180900
82	82000	64500		282	282000	181400
83	83000	65000		283	283000	182000
84	84000	65600		284	284000	182600
85	85000	66100		285	285000	183200
86	86000	66700		286	286000	183700
87	87000	67200		287	287000	184300
88	88000	67800		288	288000	184900
89	89000	68300		289	289000	185400
90	90000	68900		290	290000	186000
91	91000	69400		291	291000	186600

1	2	3		1	2	3
92	92000	70000		292	292000	187200
93	93000	70500		293	293000	187700
94	94000	71100		294	294000	188300
95	95000	71600		295	295000	188900
96	96000	72200		296	296000	189400
97	97000	72700		297	297000	190000
98	98000	73200		298	298000	190600
99	99000	73800		299	299000	191200
100	100000	74300		300	300000	191700
101	101000	74900			301	301000
102	102000	75400	302		302000	192900
103	103000	76000	303		303000	193400
104	104000	76500	304		304000	194000
105	105000	77100	305		305000	194600
106	106000	77600	306		306000	195200
107	107000	78200	307		307000	195700
108	108000	78700	308		308000	196300
109	109000	79300	309		309000	196900
110	110000	79800	310		310000	197400
111	111000	80400	311		311000	198000
112	112000	80900	312		312000	198600
113	113000	81500	313		313000	199200
114	114000	82000	314		314000	199700
115	115000	82600	315		315000	200300

1	2	3		1	2	3
116	116000	83100		316	316000	200900
117	117000	83700		317	317000	201400
118	118000	84200		318	318000	202000
119	119000	84800		319	319000	202600
120	120000	85300		320	320000	203200
121	121000	85900		321	321000	203700
122	122000	86400		322	322000	204300
123	123000	87000		323	323000	204900
124	124000	87500		324	324000	205400
125	125000	88100		325	325000	206000
126	126000	88600		326	326000	206600
127	127000	89200		327	327000	207200
128	128000	89700		328	328000	207700
129	129000	90300		329	329000	208300
130	130000	90800		330	330000	208900
131	131000	91400		331	331000	209400
132	132000	91900		332	332000	210000
133	133000	92400		333	333000	210600
134	134000	93000		334	334000	211200
135	135000	93500		335	335000	211700
136	136000	94100		336	336000	212300
137	137000	94600		337	337000	212900
138	138000	95200		338	338000	213400
139	139000	95700		339	339000	214000

1	2	3		1	2	3
140	140000	96300		340	340000	214600
141	141000	96800		341	341000	215200
142	142000	97400		342	342000	215700
143	143000	97900		343	343000	216300
144	144000	98500		344	344000	216900
145	145000	99000		345	345000	217400
146	146000	99600		346	346000	218000
147	147000	100100		347	347000	218600
148	148000	100700		348	348000	219200
149	149000	101200		349	349000	219700
150	150000	101800		350	350000	220300
151	151000	102300		351	351000	220900
152	152000	102900		352	352000	221400
153	153000	103400		353	353000	222000
154	154000	104000		354	354000	222600
155	155000	104500		355	355000	223200
156	156000	105100		356	356000	223700
157	157000	105600		357	357000	224300
158	158000	106200		358	358000	224900
159	159000	106700		359	359000	225400
160	160000	107300		360	360000	226000
161	161000	107800		361	361000	226600
162	162000	108400		362	362000	227200
163	163000	108900		363	363000	227700

1	2	3		1	2	3
164	164000	109500		364	364000	228300
165	165000	110000		365	365000	228900
166	166000	110600		366	366000	229400
167	167000	111100		367	367000	230000
168	168000	111600		368	368000	230600
169	169000	112200		369	369000	231200
170	170000	112700		370	370000	231700
171	171000	113300		371	371000	232300
172	172000	113800		372	372000	232900
173	173000	114400		373	373000	233400
174	174000	114900		374	374000	234000
175	175000	115500		375	375000	234600
176	176000	120900		376	376000	235200
177	177000	121400		377	377000	235700
178	178000	122000		378	378000	236300
179	179000	122600		379	379000	236900
180	180000	123200		380	380000	237400
181	181000	123700		381	381000	238000
182	182000	124300		382	382000	238600
183	183000	124900		383	383000	239200
184	184000	125400		384	384000	239700
185	185000	126000		385	385000	240300
186	186000	126600		386	386000	240900
187	187000	127200		387	387000	241400

೨೩

1	2	3		1	2	3
188	188000	127700		388	388000	242000
189	189000	128300		389	389000	242600
190	190000	128900		390	390000	243200
191	191000	129400		391	391000	243700
192	192000	130000		392	392000	244300
193	193000	130600		393	393000	244900
194	194000	131200		394	394000	245400
195	195000	131700		395	395000	246000
196	196000	132300		396	396000	246600
197	197000	132900		397	397000	247200
198	198000	133400		398	398000	247700
199	199000	134000		399	399000	248300
200	200000	134600		400	400000	248900

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮೀಪಿಬೆಳಗಲಿ

ಸದಸ್ಯ ಕಾರ್ಯದರ್ಶಿ.

ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು

2023-24ನೇ ಸಾಲಿನ ಕೆರೂರ ಉಪ ನೋಂದಣಿ ಕಛೇರಿ ವ್ಯಾಪ್ತಿಯ ಕೃಷಿ ಜಮೀನುಗಳ ಹಾಗೂ ನಿವೇಶನದ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ಮೌಲ್ಯದ ದರಪಟ್ಟಿ

ಕ್ರ.ಸಂ SL No	ಗ್ರಾಮದ/ ಪ್ರದೇಶ/ ರಸ್ತೆಯ ಹೆಸರು Village/Town/Road Name	ಖುಷ್ಕಿ DRY		ತರಿ WET	ಭಾಗಾಯ್ತು GARDEN	ಸ್ಥಳೀಯ ಸಂಸ್ಥೆ /ಗ್ರಾಮತಾಣ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು Residential Sites of Local Bodies / Gramathana	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪ ಟ್ಟ ವಸತಿ ನಿವೇಶನಗಳು Residential Sites Approved By Competent Authority
		ಮಸಾರಿ, ಮರಡಿ, ಬಿಳಚಿ, ಕರಲು, ಕೆಂಪು, ಉಸುಕು, ಗರಸು. / Masari, Maradi, Bilachi, Karalu, Red, Sand, Garasu	ಎರಿ, ಕಪ್ಪು, ಮಡಿಕಟ್ಟು, Eri, Black, Madikattu.				
		ಪ್ರತಿ ಎಕರೆಗೆ Per Acre	ಪ್ರತಿ ಎಕರೆಗೆ Per Acre				
1	2	3	4	5	6	7	8
ಕೆರೂರ ಹೋಬಳಿ							
1	ಕೆರೂರ Kerur	150000	200000	276000	480000	1500	2000
	ಕೆರೂರ ಪಟ್ಟಣ ಪಂಚಾಯತ ವ್ಯಾಪ್ತಿಯ ಗಡಿಯಿಂದ 1ಕೀ.ಮೀ ಹೊರ ಭಾಗದಲ್ಲಿಯ ಕೃಷಿ ಜಮೀನುಗಳ ಸರ್ವೇ ನಂಬರಗಳು 17. 19. 20. 23. 26. 27. 30. 111. 104. 106. 101. 142. 134. 133. 151. 152. 242. 235. 234. 221. 220. 212. 205. 204. 203. 196. 197. 189. 190. 326. 327. 328. 329. 330. 467. 466. 465. 459. 460. 454.	173000	230000	318000	552000	1725	2300

<p>ಕೆರೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂಬರಗಳು. (National - Highway Adjoining Kerur Village Survey Number's) 59, 60/1, 60/2, 55, 62/1, 62/3, 62/4, 63, 54/1, 54/2, 54/3, 41/1ಅ/1, 41/1ಅ2, 41/1ಬ, 41/2, 72/1, 72/2, 73, 74, 40/1, 40/2, 40/3, 40/4, 39/1, 39/2, 112, 17/1ಅ, 17/1ಬ, 17/1ಅ/1, 17/1ಅ/2, 17/2, 16/1, 16/2ಅ, 16/2ಬ, 15/1, 15/2, 15/3, 15/4, 15/5, 15/6ಅ, 15/6ಬ, 15/7, 116, 117/1, 117/2, 117/3, 117/2ಕ/1, 117/2ಕ/2, 117/2ಕ/3, 117/2ಬ, 117/2ಅ, 6, 4ಅ, 171ಅ1, 171ಬ, 171ಕ, 168, 172, 173ಅ, 174ಅ, 176, 310, 309, 178/1, 178/2, 179, 308/1, 308/2, 307, 180, 182, 306, 303, 304, 302, 301, 183/1, 183/2, 300, 298/1, 299, 297, 296, 295/1 295/2, 294/1, 294/2, 293, 292/1, 292/2 292/3,</p>	225000	300000	414000	720000	2250	3000
<p>ಕೆರೂರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಭೂ-ವಲಯಗಳ ಸರ್ವೇ ನಂಬರಗಳು : ಹಳದಿ ವಲಯ ಕೆರೂರ ರಿ.ಸ.ನಂಬರ : 32. 31. 458. 457. 13. 21. 114. 119. 118. 120. 122. 121. 126. 127. 155. 153. 157. 158. 239. 160. 164. 163. 237. 238. 209. 210. 206. 211. 202. 201. 207. 200. 181. 303. 305. 316. 313. 470. 473. 472. 2. 3. 4. 22. 12. 11. 10. 115. 128. 237. 236. 208. 458. 457. 208. 177 (50%)</p>	188000	250000	345000	600000	1875	2500

	ಕೆರೂರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಭೂ-ವಲಯಗಳ ಸರ್ವೆ ನಂಬರಗಳು : ನೀಲಿ ವಲಯ ಕೆರೂರ ರಿ.ಸ.ನಂಬರ : 115. 312. 311. 309. 308. 306. 301. 302. 117. 15. 307. 310	195000	260000	359000	624000	1950	2600
	ಕೆರೂರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಭೂ-ವಲಯಗಳ ಸರ್ವೆ ನಂಬರಗಳು : ನೇರಳೆ ವಲಯ ಕೆರೂರ ರಿ.ಸ.ನಂಬರ : 155. 174. 175	180000	240000	332000	576000	1800	2400
2	ಅನವಾಲ Anavala	120000	160000	300000	460000	1000	1500
3	ಕಲಬಂದಕೇರಿ Kalabandakeri	100000	150000	320000	450000	1100	1600
4	ಕಾಡರಕೊಪ್ಪ Kaadarakoppa	150000	180000	340000	490000	1000	1500
5	ಕೈನಕಟ್ಟಿ Kainakatti	100000	160000	330000	410000	1000	1500
6	ಕಗಲಗೊಂಬ Kagalagomba	120000	160000	280000	400000	1100	1600
7	ಕೆರಕಲಮಟ್ಟಿ Kerakalamatti	120000	160000	260000	410000	1100	1600
8	ಕಡಪಟ್ಟಿ ಎಸ್.ಕೆ. Kadapatti.S.K	110000	150000	290000	400000	1100	1600
9	ಅಗಸನಕೊಪ್ಪ Agasanakoppa	120000	150000	250000	420000	1200	1700
	ಅಗಸನಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂಬರಗಳು. (National - Highway Adjoining Agasanakoppa Villages Survey Number's) 67, 66, 65/1, 65/2, 64, 63, 50, 49/1, 49/3, 49/2, 51, 54, 52/1, 52/2, 53, 30/1ಅ, 30/1ಬ, 30/1ಕ, 30/1ಡ, 30/1ಇ, 30/2, 31/1, 31/2, 29, 27, 28ಅ, 28ಬ, 28ಕ, 26, 25, 7/1, 7/2, 8, 9, 6.	180000	225000	375000	630000	1800	2550
10	ಗಂಗನಬೂದಿಹಾಳ Ganganabudihal	100000	150000	450000	450000	1000	1500
11	ಗುಬ್ಬೇರಕೊಪ್ಪ Gubberakoppa	100000	140000	290000	420000	1100	1600
12	ನೀರಬೂದಿಹಾಳ Neerabudihal	90000	150000	250000	450000	1200	1700
13	ಫಕೀರಬೂದಿಹಾಳ Fakirabudihal	90000	150000	320000	420000	1000	1500
14	ನರೇನೂರ Narenur	110000	140000	250000	410000	1000	1500

15	ಚಿಂಚಲಕಟ್ಟಿ	Chinchalakatti	110000	150000	290000	430000	1000	1500
16	ಜಲಗೇರಿ	Jalageri	120000	150000	250000	400000	1100	1600
17	ಜಂಗವಾಡ	Jangawad	100000	150000	290000	410000	1100	1600
18	ಬಂದಕೇರಿ	Bandakeri	90000	140000	250000	420000	1000	1500
19	ಬೆಳ್ಳಿಖಿಂಡಿ	Bellikhindi	100000	130000	270000	410000	1100	1600
20	ಯಂಡಿಗೇರಿ	Yandigeri	120000	180000	322000	480000	1000	1500
21	ಶೀಪರಮಟ್ಟಿ	Shiparamatti	120000	160000	310000	410000	1000	1500
22	ಮಾಲಗಿ	Maalagi	100000	150000	250000	420000	1000	1500
23	ಹೂಲಗೇರಿ	Hoolageri	130000	200000	280000	480000	1200	1700
	ಹೂಲಗೇರಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂಬರಗಳು. (National Highway Adjoining Hoolageri Villages Survey Number's)71/3, 71/4, 132, 62, 61, 63, 159, 60/1, 60/2, 60/3, 59, 160/1, 160/2ಅ, 160/2ಬ, 160/3, 160/4ಅ, 160/4ಬ, 160/4ಕ, 160/4ಡ, 160/5, 161, 58/1, 58/2, 35, 36, 34/1, 34/2, 37, 38/1, 38/2, 32/1, 115, 95, 101/1, 101/2, 102/1, 102/2, 102/1/1ಅ, 102/1/1ಬ. 103, 99/1, 99/2, 99/3, 99/4, 99/5, 99/6, 99/7, 99/8, 99/9, 99/10, 99/11, 99/12, 99/13, 99/14, 99/8ಅ, 99/8ಬ, 99/8ಕ, 85, 85/1, 85/2, 104/2, 84/1+2, 84/3, 84/4ಅ, 84/4ಬ, 84/4ಕ, 105/1+2, 105/3, 105/4ಅ, 105/4ಬ, 105/4ಕ, 105/1+2/1+2, 105/5, 105/4ಕ/1, 72/1, 72/2, 72/1/1, 72/1/3, 131/1+3/ಅ, 131/1+3/ಬ, 131/1+3ಕ, 131/1+3/ಡ, 131/2, 131/4, 131/1+3ಅ/1, 131/1+3ಅ/2, 71/1ಅ+1ಬ,		195000	300000	420000	720000	1800	2550

	71/2, 71/3, 33/1, 33/2, 33/3, 33/4, 33/5, 33/6, 33/7, 33/8ಅ, 33/8ಬ, 33/8ಕ, 33/9, 33/10, 33/11, 33/12, 33/13, 39/1, 39/2, 39/3, 31/1, 31/1, 31/2, 38/1ಅ, 38/1ಬ, 31/1ಅ, 31/1ಬ, 31/1ಕ, 31/2ಅ, 31/2ಬ, 19, 20/1, 20/2, 20/3ಅ, 20/3ಬ, 14/1, 14/2, 15, 16, 3/1, 3/2, 3/3/ಅ, 3/3/ಬ.							
24	ಹಲಕುರ್ಕಿ	Halakurki	120000	140000	345000	410000	1100	1600
25	ಯಂಕಂಚಿ	Yankanchi	120000	150000	330000	420000	1100	1600
26	ಹುಲ್ಲಿಕೇರಿ (ಇ)	Hullikeri (Inam)	100000	130000	285000	410000	1000	1500
27	ಮಣಿನಾಗರ	Manenagar	100000	130000	335000	400000	1000	1500
28	ಸೂಳಿಕೇರಿ	Sulikeri	120000	160000	297000	410000	1200	1700
29	ಹನಮನೇರಿ (ಇ)	Hanamaneri (Inam)	150000	180000	320000	480000	1100	1600
30	ಹನಮನೇರಿ (ಸ)	Hanamaneri (Sarkar)	120000	130000	330000	450000	1100	1600
31	ಯರಗೊಪ್ಪ (ಇ)	Yaragoppa (Inam)	120000	140000	280000	460000	1100	1600
	ಯರಗೊಪ್ಪ (ಇ) ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂಬರಗಳು. 31, 32/1, 32/2, 32/3, 33, 34, 38, 39, 74, 75, 76, 80/ಅ1, 80/ಅ2, 80/ಅ3, 80/ಅ4, 80/ಬ1, 80/ಬ2, 80/ಬ3, 80/ಬ4,		180000	210000	420000	690000	1650	2400
32	ಸಾಗನೂರ	Saganur	100000	150000	260000	420000	1000	1500
33	ಹವಳಕೋಡ	Hawalkod	110000	150000	280000	450000	1100	1600
34	ಮತ್ತಿಕಟ್ಟಿ	Mattikatti	110000	160000	292000	430000	1200	1700
35	ಹೊಸಕೋಟೆ	Hoskoti	110000	140000	290000	460000	1100	1600
36	ಕರಡಿಗುಡ್ಡ.ಎಸ್.ಎ	Karadigudda. S. A	120000	130000	280000	470000	1000	1500
ಕುಳಗೇರಿ ಹೋಬಳಿ								
37	ಕಲ್ಲಾಪೂರ ಎಸ್.ಕೆ.	Kallapur.S.K	120000	150000	280000	460000	1100	1600
	ಕಲ್ಲಾಪೂರ.ಎಸ್.ಕೆ. ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ		180000	225000	420000	690000	1650	2400

	ಹೊಂದಿರುವ ರಿ.ಸ.ನಂಬರಗಳು. 22/1 22/2 22/3+4 24/1 24/2 24/3 25 26/1 26/2ಅ 26/2ಬ 27/1 27/2 27/3 27/4 27/5 28/1 28/2 29/1 29/2 30/1 30/2 31/1+2+3+4/ಅ 31/1+2+3+4/ಬ 31/5 31/6ಅ 31/6ಬ 32/1 32/2 32/3 32/4 32/5 32/6 32/7 32/8ಅ 32/8ಬ 32/8ಕ 32/9 32/10 32/11 33/1 33/1 33/2 33/3 33/4 33/5 35/1 35/2+3+4/ಅ 35/2+3+4/ಬ 35/5+7 35/6 36 37 38/1 38/2 39/1 39/2 39/3 40/1 40/2 40/3 40/4 41/1 41/2 41/3 42 43 44 45 46/1 46/2 46/3 47/1 47/2 48/1 48/2 48/3 49/1 49/2 49/3 49/4 49/5 49/6 50 51 52/1 52/2ಅ 52/2ಬ 52/2ಕ 52/2ಡ 53/1ಅ 53/1ಬ 53/1ಕ 53/1ಡ 53/1ಇ 53/2.							
38	ಕಾಕನೂರ	Kaakanur	120000	150000	345000	480000	1100	1600
39	ಉಗಲವಾಟ	Ugalawat	130000	150000	310000	470000	1000	1500
	ಉಗಲವಾಟ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂಬರಗಳು. (National Highway Adjoining Ugalawat Villages Survey Number's) 196, 197, 194, 195/1, 195/2, 199/1, 199/2, 199/3, 199/4, 200/1, 200/2, 200/3, 200/4ಅ, 200/4ಬ, 201/1, 201/2, 206/1, 206/2, 206/3, 207/1, 207/2, 207/3, 208, 209, 212, 213, 214/1, 214/2, 215/1, 215/2, 219, 220, 221/1, 221/2, 221/3, 222/1, 222/2, 222/3, 222/4, 222/5, 222/6, 223/1, 223/2, 227, 224/1, 224/2, 224/3, 226, 229/1, 229/2, 230/1, 230/2, 230/3, 230/4, 230/5, 231/1, 231/2,		195000	225000	465000	705000	1500	2250

	231/3, 231/4, 231/5, 231/6, 232/1, 232/2, 232/3, 233, 234, 235, 236/1, 236/2, 236/3.						
40	ತಪ್ಪಸಕಟ್ಟಿ Tappasakatti	120000	160000	318000	460000	1100	1600
41	ನೀರಲಕೇರಿ Neeralakeri	130000	150000	332000	450000	1000	1500
42	ಮಮಟಗೆರಿ Mamatageri	120000	160000	361000	470000	1200	1600
	ಮಮಟಗೆರಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂಬರಗಳು. 43, 44, 45/1, 45/2, 46/1, 46/2, 43/3, 47, 48/1ಅ, 48/1ಬ, 48/2, 49ಅ, 49ಬ, 50, 51, 52/1, 52/2, 52/3, 53, 54, 55, 58/1, 58/2ಅ, 58/2ಬ, 58/3, 58/4ಅ, 58/4ಬ, 58/4ಕ, 126/1/1, 126/1/3, 56/1, 56/2, 133/1/1+2/ಅ, 133/2/1+2/ಬ, 133/2/1+2/ಕ, 133/2/1+2/ಡ, 57/1, 57/2, 57/3, 57/4, 126/1, 126/2, 130/1, 130/2, 128, 129, 117, 118, 119/1, 119/2, 116, 115, 15, 16, 126/1/1, 126/1/3, 126/2/2, 126/2/4, 128/1, 128/2, 128/3, 129/1, 129/2, 129/3, 143, 144, 142/1, 142/2, 142/3, 145/1, 145/2, 140/1, 140/2, 140/3, 141/1, 141/2, 138/1ಅ, 138/1ಬ, 138/2, 138/3, 138/4, 139/1, 139/2, 139/3, 139/4, 136, 137, 135, 134, 133/1, 133/2, 132/1, 132/2, 125/1, 125/2, 131/1, 131/2.	180000	240000	540000	705000	1800	2400
43	ಮುಷ್ಟಿಗೆರಿ Mustigeri	120000	180000	330000	480000	1100	1600
44	ರ.ತಿಮ್ಮಾಪುರ Radder Timmapur	110000	160000	310000	460000	1100	1600
45	ಹಳಗೆರಿ Halageri	120000	160000	315000	450000	1000	1500
	ಹಳಗೆರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂಬರಗಳು. 39/1ಅ 39/1ಬ/1, 39/1ಬ/2, 39/2, 39/3, 39/4, 40/1, 40/2, 40/3, 40/4,	180000	240000	473000	675000	1500	2250

	41, 42, 43, 44/1, 44/2, 45, 46/2, 46/3, 47/1, 47/2, 47/3, 48/1, 48/2, 48/3, 49, 49ಅ, 49ಬ.							
46	ಹಾಲಿಗೇರಿ	Haaligeri	120000	150000	310000	450000	1000	1500

2023-24 ನೇ ಸಾಲಿನ ಕೆರೂರ ಉಪನೋಂದಣಿ ಕಛೇರಿಯ ಮಹಾನಗರ/ನಗರಸಭೆ/ಪುರಸಭೆ/ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ. SL No	ಗ್ರಾಮ/ ಬಡಾವಣೆ/ ವಾರ್ಡ್/ರಸ್ತೆ/ ಸಿ.ಟಿ.ಎಸ್/ UPOR ವ್ಯಾಪ್ತಿ Village/ Layout/Ward/Road/CTS/UPOR	ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಅಥವಾ ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು Residential Sites of Local Bodies or Approved By Competent Authority or Housing Society ಪ್ರತಿ ಚ. ಮೀ.ಗೆ ರೂ.ಗಳಲ್ಲಿ Rs Per Sqmtrs
		1

ವಾರ್ಡ್ ನಂ. 1 Ward No.1

47	<p align="center">ಕಿಲ್ಲಾ, ಅಂಗಡಿ, ಆಚಾರ್ಯ ಓಣಿ Killa Angadi Acharya Street</p> <p>BLOCK NO. 15 : 15-3-44, 15-3-68, 15-3-74, 15-3-66, 15-3-34, 15-3-28, 15-3-36, 15-3-40, 15-3-70, 15-3-32, 15-3-60, 15-115-3, 15-115-1, 15-501-15, 15-501-13B, 15-501-13, 15-501-7, 15-501-5C, 15-501-14, 15-501-13A, 15-501-2, 15-501-5, 15-501-5A, 15-501-5B, 15-501-9, 15-501-3,</p> <p>BLOCK NO. 14 : 14-502-93, 14-502-97, 14-502-222, 14-502-99 , 14-502-100, 14-502-98 , 14-502-102, 14-502-95 , 14-503-119, 14-503-121, 14-503-105, 14-503-115, 14-503-111, 14-503-117, 14-503-109, 14-503-117A, 14-503-113, 14-503-107, 14-503-117B, 14-504-14 , 14-504-136, 14-504-156, 14-504-9B , 14-504-13 , 14-504-153, 14-504-157, 14-504-159, 14-504-9A , 14-504-11 , 14-504-137, 14-504-153B, 14-504-158, 14-504-138B, 14-504-9C , 14-504-141, 14-504-145, 14-504-</p>	1500
----	--	-------------

	139, 14-504-147, 14-504-151, 14-504-155A, 14-504-155, 14-504-9 , 14-504-138, 14-504-138A, 14-504-149, 14-504-153A, 14-504-143, 14-504-161, 14-505-17A, 14-505-29A, 14-505-26A, 14-505-29 , 14-505-29B, 14-505-26B, 14-505-26D, 14-505-26 , 14-505-21 , 14-505-28 , 14-505-19 , 14-505-18 , 14-505-24 , 14-505-22 , 14-505-25 , 14-505-19A, 14-505-30 , 14-505-26C, 14-505-23 , 14-505-17 , 14-505-20 , 14-506-213, 14-506-217, 14-506-210, 14-506-208, 14-506-66 , 14-506-221, 14-506-214, 14-506-207, 14-506-219, 14-506-224, 14-506-211, 14-506-215, 14-507-40 , 14-507-42 , 14-507-36A, 14-507-36 , 14-507-33 , 14-507-38B, 14-507-38 , 14-507-33A, 14-507-38A, 14-507-34 , 14-508-45 , 14-508-47 , 14-508-63C, 14-508-65B, 14-508-63 , 14-508-61 , 14-508-68 , 14-508-85 , 14-508-45B, 14-508-44 , 14-508-73 , 14-508-87 , 14-508-55 , 14-508-71 , 14-508-59A, 14-508-61A, 14-508-51A, 14-508-70 , 14-508-65A, 14-508-63A, 14-508-44B, 14-508-66 , 14-508-75 , 14-508-44A, 14-508-79 , 14-508-77 , 14-508-54 , 14-508-83 , 14-508-57 , 14-508-59 , 14-508-51 , 14-508-53 , 14-508-67 , 14-508-45A, 14-508-81 , 14-508-80 , 14-508-63B, 14-508-65 , 14-508-76 , 14-508-49 , 14-508-62 , 14-508-89 , 14-509-174, 14-509-169A, 14-509-168, 14-509-170, 14-509-165B, 14-509-169, 14-509-172, 14-509-165, 14-509-165A, 14-509-169B, 14-509-166, 14-509-169C, 14-510-182, 14-510-178, 14-510-179A, 14-510-182A, 14-510-177A, 14-510-179, 14-510-181A, 14-510-180, 14-510-177, 14-510-181, 14-511-128, 14-511-132, 14-511-127, 14-511-129, 14-511-125, 14-511-134, 14-511-125A, 14-511-135, 14-511-131, 14-511-130, 14-511-125B, 14-513-191, 14-513-192, 14-513-189, 14-513-194, 14-513-187, 14-513-185, 14-514-198, 14-514-199, 14-514-203, 14-514-201, 14-515-229, 14-515-231, 14-515-227, 14-515-229A, 14-515-230, ,	
48	ಮುಲ್ಲಾರವರ ಓಣಿ Mullaravara Street	1350
49	ಕುಡಚಿಯವರ ಓಣಿ Kudachi Street	1350
50	ಗಿಡ್ಡಿಯವರ ಓಣಿ Giddiyavara Oni	1300
51	ಜಮ್ಮನಕಟ್ಟಿಯವರ ಓಣಿ Jammanakatti Street BLOCK NO 18. 18-4-145, 18-4-151B, 18-4-147, 18-4-151, 18-4-151A, 18-4-143, 18-4-149, 18-504-20A,	1400
52	ನಾಡಗೇರ ಓಣಿ Naadager Street	1350

1	2	3
53	ಕಿರಗಿಯವರ ಓಣಿ Kiragiyavara Street	1350
54	ಚಂದರಗಿಯವರ ಓಣಿ Chandaragi Street	1300
55	ಚಿಕ್ಕೂರ ಮತ್ತು ಒಟಾರವರ ಗಲ್ಲಿ Chikkur and Vataru Galli	1200
56	ಹಿರಮಠದವರ ಓಣಿ Hiremath Street	1200
57	ಕಮತರವರ ಓಣಿ Kamatar Street	1300
58	ಪುರಸಭೆ ಖುಲ್ಲಾ ಮಾಲ್ಕಿ ಜಾಗಾ Purasabe Owned Opensite	1200
59	ಸಮಗಾರ ಗಲ್ಲಿ Samagar Street BLOCK NO 4. 4-1-17A, 4-3-2, 4-3-4, 4-3-6, 4-3-8, 4-506-99, 4-506-84, 4-506-103, 4-506-96, 4-506-88, 4-507-31, 4-507-33, 4-507-36, 4-507-33A, 4-507-37, 4-507-38, 4-507-39, 4-508-68, 4-508-65, 4-508-71,	2000
60	ಮೆಣಸಗಿ, ಕುಂಚಿಕೊವರ ಓಣಿ, ಅಂಗಡಿ, ಖಾನಾವಳಿ ಇತ್ಯಾದಿ ಹುಬ್ಬಳ್ಳಿ ಸೊಲ್ಲಾಪೂರ ರಸ್ತೆ, ಟಿ.ಎಂ.ಸಿ. ನಂ 429 ರಿಂದ 453/2ರ ವರೆಗೆ Menasagi and Kunchikoravara Street shopenes Hotels etc, Hubballi Solapura Road From TMC No.429 to 453. BLOCK NO 4. 4-1-9, 4-1-21, 4-1-57, 4-1-13, 4-1-35, 4-1-23A, 4-1-6B, 4-1-11, 4-1-17, 4-1-23F, 4-1-5, 4-1-1, 4-1-7, 4-1-23C, 4-1-35C, 4-1-3, 4-1-23D, 4-1-23B, 4-121-2, 4-121-6A, 4-504-81, 4-507-52,	3400
61	ಚೇರಮನ್ , ವಾಚಮನ್, ಪಿರಕಮಿಟಿ, ಹುಬ್ಬಳ್ಳಿ ಸೊಲ್ಲಾಪೂರ ರಸ್ತೆ, ಪಕ್ಕಕ್ಕೆ ಟಿ.ಎಂ.ಸಿ. ನಂ 454 ರಿಂದ Chairman, watchman, Peerakamiti Hubli, Solapur, Road side No.545. BLOCK NO 1. 1-1-104, 1-1-78, 1-1-22, 1-1-24, 1-1-32A, 1-1-34A, 1-1-132, 1-1-140, 1-1-172, 1-1-72, 1-1-40, 1-1-138, 1-1-28, 1-1-18, 1-1-46, 1-1-34, 1-1-28A, 1-1-48, 1-1-134A, 1-1-56, 1-1-32, 1-1-168, 1-1-36A, 1-1-36, 1-1-146, 1-1-26, 1-1-66, 1-1-26A, 1-1-174, 1-1-50, 1-1-54, 1-1-58, 1-1-176, 1-1-170, 1-1-52, 1-1-30A, 1-1-42, 1-1-44, 1-1-134, 1-1-38A, 1-1-134B, 1-1-12, 1-1-140A, 1-1-126, 1-1-156, 1-1-94, 1-1-130A, 1-1-30, 1-1-24A, 1-1-38, 1-1-20, 1-1-60, 1-1-128, 1-1-130, 1-5-115, 1-501-79, 1-503-17, 1-505-29, 1-505-29A, 1-507-87, 1-508-111, 1-508-115, 1-508-116, 1-508-114, 1-508-113, 1-512-146, 1-512-145,	3500

೩೪

62	<p>ಬಜಾರ ರೋಡ ಬಸ್ ಸ್ಟಾಂಡಕ್ಕೆ ಹೋಗುವ ರಸ್ತೆ ಟಿ.ಎಂ.ಸಿ. ನಂ 475 ರಿಂದ 490ರ ವರೆಗೆ Market Road, Bus stand road from no.475 to 490A BLOCK NO 1. 1-1-114, 1-4-13, 1-4-9, 1-4-7, 1-5-1, 1-5-9, 1-5-11, 1-5-19, 1-5-3, 1-5-13, 1-5-17, 1-5-25, 1-5-31, 1-5-23, ,1-5-15, 1-5-5, 1-5-27, 1-5-7, 1-5-21, 1-501-73, 1-501-58, 1-501-50, 1-501-71, 1-501-62, 1-501-44, 1-501-42, 1-501-70, 1-501-68, 1-501-75, 1-501-54, 1-501-77, 1-501-46, 1-501-57, 1-501-67, 1-501-38, 1-501-64, 1-501-66, 1-501-52, 1-501-60, 1-501-40, 1-501-51, 1-501-56, 1-501-36, 1-501-48, 1-506-82, 1-507-88, 1-507-84, 1-507-86A, 1-507-86, 1-507-83A, 1-508-118B, 1-509-144,</p>	3500
63	<p>ಹುಬ್ಬಳ್ಳಿ ಸೊಲ್ಲಾಪೂರ ರಸ್ತೆ, ಪಕ್ಕಕ್ಕೆ ಕಂದಕೂರ ರವರ ಪ್ಲಾಟುಗಳು ಟಿ.ಎಂ.ಸಿ. ನಂ 444ಎ/1 ರಿಂದ 440/ಎ-448ರ ವರೆಗೆ Near Hubli solapura Road, Kandakur Plots No 444/1 to 440/A and 448.</p>	3400
64	<p>ಬಾಳಿಕಾಯಿ ಚೋರಗಸ್ತಿ ಜೀರಗಾಳವರವರ ಗಲ್ಲಿ Baalikayi, Choragasti, Jeeragal Galli BLOCK NO 1. 1-502-95, 1-502-93, 1-502-89, 1-502-107, 1-502-105, 1-502-101, 1-502-99, 1-502-97, 1-502-91, 1-502-103, 1-502-109, BLOCK NO 8. 8-514-34 8-514-34 8-501-9 8-501-9 8-5-10 8-5-22 8-514-28 8-501-19 8-501-15 8-501-11 8-514-29 8-514-29 8-514-29 8-514-27 8-5-24 8-5-26 8-5-28 8-5-38 8-5-2 8-5-6 8-5-8 8-5-8 8-5-14 8-5-16 8-5-18 8-5-10 8-5-22 8-514-28 8-501-19 8-501-15 8-514-31, 8-514-33, 8-5-20 , 8-514-26, 8-501-11, 8-514-29, 8-514-29, 8-514-27, 8-5-24 , 8-5-28 , 8-5-38 , 8-514-30, 8-501-21, 8-501-17, 8-501-13, 8-5-40 , 8-514-33, 8-5-20 , 8-514-26, 8-514-31, 8-5-2 , 8-5-8 , 8-5-8 , 8-5-16 , 8-5-18 , 8-514-30, 8-501-21, 8-501-17, 8-501-13, 8-5-40 , 8-5-42 , 8-5-46 , 8-5-42 , 8-5-46 , 8-514-29, 8-5-6 , 8-5-14 , 8-5-26 ,</p>	1500
65	<p>ಹುಬ್ಬಳ್ಳಿ ಸೊಲ್ಲಾಪೂರ ರಸ್ತೆ, ಪಕ್ಕ ಬಸ್ ಸ್ಟಾಂಡ ರೋಡ ಟಿ.ಎಂ.ಸಿ. ನಂ 580ಎ /1 /2 ರಿಂದ 586ರ ವರೆಗೆ Near Hubli solapur Road, Bus stand Road No.580A/1/2 to 586.</p>	4000
66	<p>ಮ್ಯಾದರ ಗಲ್ಲಿ Myadar Galli BLOCK NO 1. 1-5-77, 1-5-81, 1-5-87, 1-5-85, 1-5-83, 1-5-95, 1-5-75, 1-5-91,1-502-110, 1-508-119, 1-508-121, 1-508-125, 1-508-130, 1-508-123, 1-508-126, 1-508-124, 1-508-131, 1-508-133, 1-508-129, 1-508-132, 1-509-141, 1-509-127, 1-509-144A, 1-509-143, 1-509-137, 1-509-139,</p>	1800
67	<p>ಕಳ್ಳಿಮನಿ ಹಾಗೂ ಖಾಜಿಯವರ ಓಣಿ Kallimani and Khaji Street BLOCK No : 1 1-5-61, 1-5-69, 1-5-69A, 1-5-63, 1-5-67, 1-5-71, 1-5-65, 1-508-136, 1-508-134, BLOCK No : 8. 8-518-153, 8-518-153, 8-512-270, 8-512-276, 8-512-276, 8-512-276, 8-5-76B , 8-518-169, 8-518-169, 8-518-165, 8-518-161, 8-5-68 , 8-5-70 , 8-5-75-74A , 8-512-270, 8-512-276, 8-512-276, 8-518-169, 8-518-169, 8-518-165, 8-518-163, 8-518-161, 8-5-68 , 8-5-70 , 8-5-74 , 8-5-74A , 8-5-76B , 8-518-148, 8-5-54 , 8-5-56 , 8-505-187, 8-505-187, 8-518-148, 8-5-</p>	1500

	54 , 8-5-58 , 8-505-187, 8-505-187, 8-5-30 , 8-504-59 , 8-504-62 , 8-503-57 , 8-516-104, 8-503-58 , 8-504-61 , 8-5-30 , 8-503-57 , 8-516-104, 8-516-110, 8-503-58 , 8-518-167, 8-5-66 , 8-516-106, 8-5-66 , 8-516-106, 8-504-61 , 8-504-59 , 8-504-62 , 8-5-56 , 8-5-58 , 8-516-110, 8-518-167, 8-512-276, 8-518-163, 8-5-70 , 8-5-70 , 8-508-211, 8-505-191, 8-508-211, 8-5-92 , 8-5-92 , 8-518-179, 8-518-179, 8-511-245, 8-512-260, 8-512-264, 8-512-266, 8-512-268, 8-512-272,B 8-512-272,C 8-13-10	
68	<p>ಎರಡತ್ತಿನ ಗಲ್ಲಿ, ಯಂಡಿಗೇರಿಯವರ ಓಣಿ</p> <p>Yaradetthina Galli and Yandigeri Street</p> <p>BLOCK No. 8 8-110-13, 8-110-11, 8-110-11, 8-110-7 , 8-110-5 , 8-110-13, 8-110-11, 8-110-11, 8-513-84, 8-513-84, 8-110-7 , 8-110-5 , 8-504-66, 8-504-70, 8-110-9 , 8-513-88, 8-504-72, 8-513-87, 8-504-68, 8-110-9 , 8-513-88, 8-504-72, 8-513-87, 8-504-68, 8-504-66, 8-504-70, 8-513-85, 8-513-85,</p>	1400
69	<p>ತಿರಕಪ್ಪನವರ ಓಣಿ</p> <p>Thirukappanavar Street</p>	1300
70	<p>ಎಚ್. ವಿ. ಪಾಟೀಲರ ಪ್ಲಾಟ್‌ಗಳು ಬಸ್ ಸ್ಟಾಂಡ್ ಎದುರಿಗೆ</p> <p>H.V.Patil lots Non Agricultural R.S.No.6 Near Bus Stand</p>	2500
ವಾರ್ಡ್ ನಂ. 2 Ward No. 2		
71	<p>ಹರವಿ ಚರಂತಿಮಠದವರ ಓಣಿ, ಹಳಪೇಟೆ</p> <p>Haravi and CharanthiMath Galli (Halapet) From House No.862 to 1607.</p> <p>BLOCK NO. 8 8-4-77, 8-4-57, 8-4-49, 8-4-73A, 8-4-47, 8-4-91A, 8-4-53, 8-4-75, 8-4-49A, 8-4-55, 8-4-71, 8-4-97, 8-4-79, 8-4-71A, 8-4-43, 8-4-73, 8-5-106, 8-5-88, 8-5-102, 8-110-27, 8-110-25, 8-110-37, 8-110-53, 8-110-57, 8-110-55, 8-110-41, 8-110-39, 8-110-89, 8-110-29, 8-110-79, 8-110-21, 8-110-91, 8-110-35, 8-110-45, 8-110-59, 8-110-23, 8-110-17, 8-110-19, 8-110-85, 8-110-49, 8-110-73, 8-110-43, 8-110-15, 8-501-1D, 8-501-1, 8-501-1C, 8-501-7A, 8-501-2, 8-501-16B, 8-501-7, 8-501-1A, 8-501-22, 8-501-4, 8-501-20, 8-501-6, 8-501-19, 8-501-10, 8-501-1B, 8-501-16, 8-501-24, 8-501-1E, 8-501-16A, 8-502-39, 8-502-44, 8-502-46, 8-502-39A, 8-502-43, 8-502-41A, 8-502-41, 8-502-42, 8-502-35, 8-502-41B, 8-502-37, 8-502-41C, 8-502-44A, 8-504-69A, 8-504-80, 8-504-71A, 8-504-71, 8-504-74, 8-504-82, 8-504-71B, 8-504-67, 8-504-63, 8-504-76, 8-504-69, 8-504-68A, 8-504-65, 8-504-50A, 8-507-93, 8-507-123, 8-507-119, 8-507-124, 8-507-92, 8-507-121, 8-507-91, 8-507-125, 8-507-122, 8-511-241, 8-511-250, 8-13-8, 8-512-275, 8-513-86, 8-513-86, 8-514-34A, 8-514-32, 8-515-112, 8-515-114, 8-515-116, 8-516-107, 8-516-109, 8-517-144, 8-517-141, 8-517-143A, 8-517-143, 8-518-146, 8-518-154, 8-518-164, 8-518-156, 8-518-150, 8-518-152, 8-110-61,</p>	1300

72	ಪಟ್ಟಣ ಶೆಟ್ಟಿಯವರ ಓಣಿ (ಮನೆ ನಂ 860 ರಿಂದ 1607ವರೆಗೆ) Pattanashetty Street (From House No. 860 to 1607)	1300
73	ಹದ್ದಿಯವರ ಗಲ್ಲಿ (ಮನೆ ನಂ 860 ರಿಂದ 1607) Hadli Galli (From House No 860 to 1607)	1300
74	ಯಂಡಿಗೇರಿಯವರ ಓಣಿ (ಮನೆ ನಂ.860ರಿಂದ 1607ವರೆಗೆ) Yandigeri Street (From House No.860 to 1607) BLOCK NO 8. 8-110-13, 8-110-11, 8-110-9, 8-110-7, 8-110-5, 8-504-66, 8-504-70, 8-504-72, 8-504-68, 8-513-87, 8-513-84, 8-513-85, 8-513-88, 8-513-87, 8-513-84, 8-513-85, 8-513-88,	1300
75	ಬಜಾರದಿಂದ ಅಗಸಿವರೆಗೆ ರಸ್ತೆ (ಮನೆ ನಂ. 860 ರಿಂದ 1607ವರೆಗೆ) Market - Agasi Road (From House No 860 to 1607)	1500
76	ರಾಚೋಟೇಶ್ವರ ಗುಡಿಯ ಓಣಿ (ಮನೆ ನಂ860 ರಿಂದ 1607ರ ವರೆಗೆ) Rachoteswar Temple Road (From House No 860 to 1607) BLOCK No 20. 20-13-30, 20-13-30A, 20-13-32, 20-134-29, 20-502-61A, 20-508-38, 20-508-36, 21-6-22, 21-6-14, 21-6-10, 21-6-24, 21-6-12, 21-6-6, 21-6-20, 21-6-16, 21-6-18, 21-6-26, 21-13-38, 21-13-34, 21-501-38, 21-501-31, 21-501-33, 21-501-55, 21-501-53, 21-501-37, 21-501-35, 21-502-42, 21-502-39, 21-502-40, 21-503-61, 21-503-59, 21-503-64, 21-503-57, 21-503-63, 21-505-30, 21-505-8 , 21-505-9A, 21-505-17, 21-505-9 , 21-506-49, 21-506-50, 21-506-47, 21-506-51, 21-506-43, 21-506-45, 21-506-48, 21-507-66, 21-507-68, 21-507-76, 21-507-74, 21-507-70, 21-507-72, 21-507-78,	1600
77	ದೇಸಾಯಿ . ಪಟ್ಟಣದವರ Desai and Pattanada Street	1400
78	ಕತ್ತಿಯವರ ಓಣಿ Katti Street	1350
79	ತೋಟಗೇರವರ ಓಣಿ Thotager Street	1300
80	ಗೋಂದಳಿಯವರ ಓಣಿ Gondali street. BLOCK NO 16. 16-507-261, 16-507-269, 16-507-273, 16-507-259, 16-507-271, 16-507-275, 16-507-263, 16-507-267, 16-508-277, 16-510-302, 16-510-293, 16-510-300, 16-510-303, 16-510-306, 16-510-304, 16-510-295, 16-510-298, 16-510-296, 16-510-301, 16-510-294, 16-511-284, 16-515-311, 16-515-309, 16-515-307, 16-516-320, 16-516-314, 16-516-316, 16-516-313, 16-516-321, 16-516-322, 16-516-315, 16-516-317, 16-516-319, 16-525-280, 16-525-282, 16-530-209, 16-530-211, 16-530-215, 16-530-216, 16-530-222, 16-530-220, 16-530-218, 16-530-188, 16-530-	1300

	186, 16-530-203, 16-530-182, 16-530-212, 16-530-195, 16-530-190, 16-530-192, 16-530-201, 16-530-200, 16-530-199, 16-530-205, 16-530-198, 16-530-197, 16-530-184, 16-530-184, 16-530-214, 16-531-285, 16-531-288, 16-531-292, 16-531-290, 16-531-286, 16-536-344A, 16-536-340A, 16-536-350, 16-536-344B, 16-536-338, 16-536-346A, 16-536-346, 16-536-350A, 16-536-348A, 16-536-342A, 16-536-344, 16-536-339, 16-536-349, 16-536-348, 16-536-342, 16-536-343, 16-536-351, 16-536-340, 16-536-347	
81	ಬಜಂತ್ರಿಯವರ ಓಣಿ Bajantri Street BLOCK NO 16. 16-507-264, 16-507-262, 16-507-270, 16-507-268, 16-507-264A, 16-530-180, 16-530-181, 16-530-174, 16-530-193, 16-530-179, 16-530-191, 16-530-172, 16-530-171, 16-530-177, 16-530-170, 16-530-164, 16-530-162, 16-530-168, 16-530-172A, 16-530-183, 16-530-175, 16-107-29, 16-532-227, 16-532-239, 16-532-234, 16-532-228, 16-532-242, 16-532-238, 16-532-229, 16-532-232, 16-532-226, 16-107-27, 16-532-237, 16-532-235, 16-532-231, 16-532-230, 16-532-240, 16-532-225, 16-107-31, 16-534-247, 16-534-249, 16-107-31, 16-534-247, 16-534-249,	1250
82	ಕಲಾಲ, ಮತ್ತಿಕಟ್ಟಿಯವರ ಓಣಿ Kalal and Mattikatti Street. BLOCK NO 6. 6-8-70, 6-8-80A, 6-8-74, 6-8-76, 6-8-66, 6-8-68, 6-8-51, 6-8-80, 6-8-72, 6-106-13, 6-106-11, 6-107-36, 6-107-22, 6-107-20, 6-107-10, 6-107-4, 6-107-30, 6-107-28, 6-107-16, 6-107-2, 6-107-34, 6-107-32, 6-107-14, 6-107-6, 6-107-24, 6-107-18, 6-107-8, 6-107-2A, 6-107-38, 6-512-185A, 6-512-185, 6-512-189, 6-515-212, 6-515-205, 6-515-208, 6-515-207, 6-515-204, 6-515-209, 6-520-327, 6-520-325, 6-521-331, 6-521-332, 6-521-330, 6-526-223, 6-526-213, 6-526-224, 6-526-222, 6-526-215,	1500
83	ಸುಣಗಾರವರ ಗಲ್ಲಿ Sunagara Galli BLOCK NO 6. 6-8-21, 6-8-19, 6-8-17, 6-8-15, 6-8-23, 6-526-221, 6-527-163, 6-527-167, 6-527-165, 6-527-168, 6-527-157, 6-527-161, 6-527-169, 6-527-159,	1400
84	ಬಡಿಗೇರವರ ಓಣಿ Badiger Street BLOCK No 6. 6-8-25, 6-8-27, 6-105-26, 6-105-20, 6-105-22, 6-105-24, 6-505-98, 6-506-115, 6-506-119, 6-506-114, 6-506-117, 6-507-148A, 6-507-143, 6-507-153, 6-507-152A, 6-507-150, 6-507-148, 6-507-144, 6-507-146, 6-507-151, 6-507-152, 6-507-147, 6-507-150A, 6-507-145, 6-508-129, 6-512-190, 6-512-186, 6-512-182, 6-512-184, 6-512-188, 6-524-140, 6-524-141, 6-525-86, 6-525-84, 6-525-94, 6-525-96, 6-526-175, 6-526-173A, 6-526-173, 6-527-167A, 6-527-167B,	1350

೩೮

85	<p>ಕುಂಬಾರ ಓಣಿ Kumbara Galli</p> <p>BLOCK No 6. 6-7-12, 6-7-24, 6-7-10, 6-7-26, 6-7-22, 6-7-8, 6-7-20, 6-7-18, 6-7-16, 6-7-14, 6-7-28, 6-503-47, ,6-503-45, 6-503-39, 6-503-37, 6-504-61, 6-504-62, 6-504-63, 6-504-65, 6-504-66, 6-504-59, 6-506-110, 6-506-105, 6-506-107, 6-506-112, 6-506-103, 6-506-111, 6-506-106, 6-506-99, 6-506-104, 6-506-119A, 6-506-101, 6-506-109, 6-508-125, 6-508-122, 6-508-126A, 6-508-126B, 6-508-128, 6-508-124, 6-508-123, 6-508-127, 6-508-126, 6-522-77B, 6-522-77, 6-522-81, 6-522-73, 6-522-75, 6-522-77A, 6-522-68, 6-522-70A, 6-522-72, 6-522-68A, 6-522-77B, 6-522-77, 6-522-81, 6-522-73, 6-522-75, 6-522-77A, 6-522-68, 6-522-70A, 6-522-72, 6-522-68A, 6-524-137, 6-524-133, 6-524-134, 6-524-139, 6-524-136, 6-524-113, 6-524-135, 6-524-132, 6-525-87, 6-525-89, 6-525-83,</p>	1350
86	<p>ಮೇನ ರೋಡದಿಂದ ಪತ್ತಾರ ಕಟ್ಟಿ ರಸ್ತೆ ಟಿ.ಎಂ.ಸಿ. ನಂ 2203 ರಿಂದ 2250ರ ವರೆಗೆ Main Road to Pattar Katti Road TMC NO 2203 to 2250.</p> <p>BLOCK NO 11. 11-114-43, 11-114-45, 11-509-95, 11-513-123, 11-513-125, 11-513-119, 11-513-127, 11-513-121, 11-513-115, 11-513-133, 11-513-131, 11-513-136,</p>	1500
ವಾರ್ಡ್ ನಂ. 3 Ward No. 3		
87	<p>ಕಲಾಲರ ಓಣಿ Kalal Street BLOCK NO 6. 6-106-13, 6-106-11, 6-107-36, 6-107-22, 6-107-20, 6-107-10, 6-107-4, 6-107-30, 6-107-28, 6-107-16, 6-107-2, ,6-107-34, 6-107-32, 6-107-14, 6-107-6, 6-107-24, 6-107-18, 6-107-8, 6-107-2A, 6-512-185A, 6-512-185, 6-512-189, 6-512-181, 6-515-212, 6-515-205, 6-515-208, 6-515-207, 6-515-204, 6-515-209, 6-526-223, 6-526-213, 6-526-215,</p>	1350
88	<p>ನಾನಾವತಿ ಗಲ್ಲಿ Nanavati Galli BLOCK NO 16. 16-502-65, 16-502-61, 16-502-47, 16-502-55A, 16-502-54, 16-502-65B, 16-502-53, 16-502-59, 16-502-55, 16-502-57, 16-502-48, 16-502-46, 16-502-51, 16-502-50, 16-502-56, 16-502-63, 16-502-49, 16-526-34, 16-526-36, 16-526-38, 16-526-30, 16-527-114, 16-527-116, 16-527-111, 16-527-113, 16-527-118, 16-527-112, 16-527-115, 16-529-40, 16-529-41, 16-529-44, 16-529-39, 16-529-42,</p>	1350
89	<p>ಬಜಾರ ಮೇನ ರೋಡ ಟಿ.ಎಂ.ಸಿ. ನಂ 1713 ರಿಂದ 1870 Market Main Road 1713 to 1870-106-13</p> <p>BLOCK NO 6. 6-106-11, 6-107-36, 6-107-22, 6-107-20, 6-107-10, 6-107-4, 6-107-30, 6-107-28, 6-107-16, 6-107-2, 6-107-34, 6-107-32, 6-107-14, 6-107-6, 6-107-24, 6-107-18, 6-107-8, 6-107-2A, 6-512-185A, 6-512-185, 6-512-189, 6-512-181, 6-515-212, 6-515-205, 6-515-208, 6-515-207, 6-515-204, 6-515-209, 6-526-223, 6-526-213, 6-526-215,</p>	3800

1	2	3
90	<p style="text-align: center;">ಕುಂಬಾರ ಗಲ್ಲಿ Kumbar Galli</p> <p>BLOCK NO 6. 6-7-12, 6-7-24, 6-7-10, 6-7-26, 6-7-22, 6-7-8, 6-7-20, 6-7-18, 6-7-16, 6-7-14, 6-7-28, 6-503-47, ,6-503-45, 6-503-39, 6-503-37, 6-504-61, 6-504-62, 6-504-63, 6-504-65, 6-504-66, 6-504-59, 6-506-110, 6-506-105, 6-506-107, 6-506-112, 6-506-103, 6-506-111, 6-506-106, 6-506-99, 6-506-104, 6-506-119A, 6-506-101, 6-506-109, 6-508-125, 6-508-122, 6-508-126A, 6-508-126B, 6-508-128, 6-508-124, 6-508-123, 6-508-127, 6-508-126, 6-522-77B, 6-522-77, 6-522-81, 6-522-73, 6-522-75, 6-522-77A, 6-522-68, 6-522-70A, 6-522-72, 6-522-68A, 6-522-77B, 6-522-77, 6-522-81, 6-522-73, 6-522-75, 6-522-77A, 6-522-68, 6-522-70A, 6-522-72, 6-522-68A, 6-524-137, 6-524-133, 6-524-134, 6-524-139, 6-524-136, 6-524-113, 6-524-135, 6-524-132, 6-525-87, 6-525-89, 6-525-83,</p>	1350
91	<p style="text-align: center;">ಕುಂಚಿಕೊರವರ ಓಣಿ Kunchikoravara street</p> <p>BLOCK NO 6. 6-8-60, 6-8-58, 6-8-64, 6-8-62, 6-517-299, 6-517-293, 6-517-291, 6-517-295, 6-517-297, 6-518-307, 6-518-305, 6-518-313, 6-518-311, 6-518-309, 6-519-323, 6-519-315, 6-519-321, 6-519-317, 6-519-319,</p>	1400
92	<p style="text-align: center;">ಹರಿಜನಕೇರಿ ಗಲ್ಲಿ Harijanakeri Street</p>	1350
93	<p style="text-align: center;">ಸುಣಗಾರ ಪ್ಲಾಟ್‌ಗಳು ಟಿ.ಎಂ.ಸಿ. ನಂ 1917/1 ರಿಂದ 1917/40ರ ವರೆಗೆ Sunagar Plots From 1917/1 to 1917/40.</p> <p>BLOCK NO 7. 7-108-2, 7-502-39, 7-502-45, 7-502-41, 7-502-51, 7-502-50, 7-502-48, 7-502-54, 7-502-53, 7-502-46, 7-503-78, 7-503-76, 7-503-72, 7-503-80, 7-503-74, 7-503-78, 7-503-76, 7-503-72, 7-503-80, 7-503-74, 7-504-94, 7-504-98, 7-504-90, 7-504-96, 7-504-92, 7-508-194, 7-508-192, 7-508-198, 7-508-202, 7-508-200,</p>	1350
94	<p style="text-align: center;">ಪೊಲೀಸ್ ಲೈನ್ Police Line</p> <p>BLOCK NO. 2. 2-2-1/A-0-2, 2-2-1/A-0-9, 2-2-1/A-0-24, 2-2-1/A-0-26, 2-2-1/A-0-28, 2-2-1/A-0-17, 2-2-1/A-0-27, 2-2-1/A-0-19, 2-2-1/A-0-6, 2-2-1/A-0-12, 2-2-1/A-0-13, 2-2-1/A-0-20, 2-2-1/A-0-29, 2-2-1/A-0-5, 2-2-1/A-0-14, 2-2-1/A-0-11, 2-2-1/A-0-25, 2-2-1/A-0-4, 2-2-1/A-0-1, 2-2-1/A-0-8, 2-2-1/A-0-7, 2-2-1/A-0-18, 2-2-1/A-0-16, 2-2-1/A-0-30, 2-2-1/A-0-23, 2-2-1, 2-2-1/A-0-15, 2-2-1/A-0-21, 2-2-1/A-0-3, 2-2-1/A-0-10, 2-2-1/A-0-22,</p>	1700

1	2	3
95	<p>ಹರಣಶಿಕಾರಿ ಕಾಲೋನಿ Haranashikari Colony</p> <p>BLOCK NO 6. 6-8-3, 6-8-13, 6-8-1, 6-8-5, 6-8-11, 6-9-21, 6-9-23, 6-9-27, 6-9-19, 6-9-25, 6-9-21, 6-9-23, 6-9-27, 6-9-19, 6-9-25, 6-501-3, 6-501-1, 6-501-4, 6-502-28, 6-502-20, 6-502-10, 6-502-13, 6-502-18, 6-502-14, 6-502-26, 6-502-16, 6-502-24, 6-502-21, 6-502-34, 6-502-30, 6-502-19, 6-502-22, 6-502-12, 6-502-15, 6-502-32, 6-502-25, 6-502-23, 6-503-55, 6-503-53, 6-503-36, 6-523-8, 6-523-6, 6-523-8, BLOCK NO 7. 7-512-4, 7-512-8, 7-512-56, 7-512-8, 7-512-4, 7-8-10, 7-106-8, 7-106-6, 7-106-4, 7-8-12, 7-8-10, 7-501-25A, 7-106-8, 7-106-6, 7-106-4, 7-8-4, 7-501-32, 7-501-25, 7-501-32, 7-109-1, 7-9-33, 7-501-25, 7-512-2, 7-511-126, 7-510-211, 7-510-209, 7-510-205, 7-508-180, 7-514-84, 7-514-86, 7-514-88, 7-513-64, 7-513-66, 7-513-68, 7-513-70, 7-502-44,, 7-502-42, 7-502-40, 7-502-38, 7-502-36, 7-508-184, 7-508-186, 7-508-190, 7-510-215, 7-510-219, 7-510-221, 7-510-223, 7-512-2, 7-511-126, 7-508-180, 7-514-84, 7-514-86, 7-514-88, 7-513-64,</p>	1700
96	<p>ಹೆಲ್ತ್ ಯುನಿಯನ್ ಬಿಲ್ಡಿಂಗ್ Health Union Building</p>	1500
97	<p>ಹುಬ್ಬಳ್ಳಿ ಸೊಲ್ಲಾಪೂರ ರಸ್ತೆ ಜಿಗಲೂರವರ ಪ್ಲಾಟ್ 1996, 1990ರ, ಮತ್ತು ಕೆ.ಇ.ಬಿ. ಕಾಲೋನಿ Near Hubli-Solapura Road Jigalur Plots 1996 to 1998A and KEB Colony</p> <p>BLOCK NO. 10. 10-2-83, 10-2-29/A-0-4, 10-2-75, 10-2-29/A-0-1, 10-2-29/A-0-7, 10-2-29/A-0-10, 10-2-79, 10-2-29/A-0-2, 10-2-29/A-0-5, 10-2-29/A-0-6, 10-2-43, 10-2-57, 10-2-59, 10-2-69, 10-2-73, 10-2-29/A-0-9, 10-2-71, 10-2-61, 10-2-65, 10-2-29/A-0-11, 10-2-81, 10-2-67, 10-2-63, 10-2-29, 10-2-29/A-0-3, 10-2-77, 10-2-29/A-0-12, 10-2-29/A-0-8, 10-111-5, 10-111-1, 10-501-54, 10-501-58, 10-501-68, 10-501-59, 10-501-63, 10-501-69, 10-501-71, 10-501-47, 10-501-64, 10-501-74, 10-501-61, 10-501-72, 10-501-50, 10-501-70, 10-501-48, 10-501-56, 10-501-52, 10-501-60, 10-501-57, 10-501-73, 10-501-67, 10-501-66, 10-501-62, 10-509-42, 10-509-44, 11-513-103,</p>	1800
98	<p>ಹುಬ್ಬಳ್ಳಿ ಸೊಲ್ಲಾಪೂರ ರಸ್ತೆ ಪಕ್ಕಕ್ಕೆ ನಂ 2011 ರಿಂದ 2055ರ ವರೆಗೆ ಹೊಸಪೇಟೆಗೆ ಹೋಗುವ ರಸ್ತೆ Near Hubli solapur Road from 2011 to 2055 and Hosapet Road</p> <p>BLOCK NO 3. 3-2-26, 3-2-20, 3-2-24A, 3-2-16, 3-2-14, 3-2-28, 3-2-12, 3-2-6, 3-2-4, 3-2-18, 3-2-24, 3-2-16A, 3-2-14A, 3-2-22, 3-2-10, 3-2-12A, 3-2-8, 3-2-2, 3-3-7, 3-3-15, 3-10-31, 3-10-29, 3-10-3, 3-10-5, 3-10-15A, 3-10-25, 3-10-7, 3-10-1, 3-10-27, 3-10-15B, 3-502-39, 3-505-17, 3-505-15B, 3-505-15, 3-505-17B, 3-505-17A, 3-505-15A,</p>	2000

1	2	3
99	<p>ಪಾಗದವರ ಓಣಿ Pagad Galli</p>	1350
100	<p>ಪೆಂಡಾರ ಗಲ್ಲಿ Pendar Galli</p> <p>BLOCK NO 11. 11-17-11, 11-17-20B, 11-17-23, 11-17-25, 11-17-38, 11-17-22A, 11-17-20A, 11-17-15, 11-17-21, 11-17-20, 11-17-6, 11-17-14, 11-17-7, 11-17-13, 11-17-8, 11-17-16, 11-17-27, 11-17-17, 11-102-9, 11-102-5, 11-102-19, 11-102-7, 11-102-1, 11-102-17, 11-102-11, 11-102-21, 11-114-29, 11-114-19, 11-114-33, 11-114-23, 11-114-35, 11-114-27, 11-114-37, 11-114-21, 11-114-39A, 11-125-1, 11-501-8, 11-501-14, 11-501-6B, 11-501-6A, 11-501-12, 11-501-2, 11-501-18, 11-501-16, 11-501-4, 11-501-6, 11-501-24, 11-501-10, 11-502-27, 11-502-30, 11-502-34, 11-502-25, 11-502-32, 11-502-28, 11-503-36, 11-503-44, 11-503-51, 11-503-40, 11-503-46, 11-503-52, 11-503-49, 11-503-55, 11-503-56, 11-503-38, 11-503-48, 11-503-47, 11-503-41, 11-503-54, 11-503-45, 11-503-50, 11-503-42, 11-504-60, 11-504-58, 11-504-59, 11-507-91, 11-509-93, 11-510-64, 11-510-61, 11-510-63, 11-510-66, 11-510-68, 11-511-70, 11-511-71, 11-511-72, 11-511-76, 11-511-75, 11-511-73, 11-512-83, 11-512-85, 11-512-84, 11-512-79A, 11-512-87, 11-512-90, 11-512-81, 11-512-90A, 11-512-80, 11-512-88, 11-512-86, 11-512-82, 11-512-79, 11-513-114, 11-513-111, 11-513-106, 11-513-109, 11-513-107,</p>	1400
101	<p>ಪತ್ತಾರ ಕಟ್ಟಿ 2100 ರಿಂದ 2148ರ ವರೆಗೆ Pattharakatti (2100 to2148)</p> <p>BLOCK NO. 11. 11-17-36, 11-17-22, 11-114-55, 11-114-57, 11-114-43, 11-114-53, 11-114-59, 11-114-41A, 11-114-41, 11-114-53A, 11-114-63, 11-114-61, 11-513-123, 11-513-125, 11-513-118, 11-513-119, 11-513-127, 11-513-121, 11-513-115, 11-513-133, 11-513-131, 11-513-138, 11-513-136, 11-513-122,</p>	1350
102	<p>ಮೇನ ರೋಡದಿಂದ ಪತ್ತಾರ ಕಟ್ಟಿಗೆ ಹೋಗುವ ರಸ್ತೆ ಟಿ.ಎಂ.ಸಿ. ನಂ 2203 ರಿಂದ 2250ರ ವರೆಗೆ From Main Road to Pattharakatti Road (2203 to 2250)</p> <p>BLOCK NO 11. 11-513-115, 11-513-123, 11-513-119, 11-513-121, 11-513-127, 11-513-125, 11-513-131, 11-513-133,</p>	1350
103	<p>ಚೂರಿಯವರ ಓಣಿ Chooriyavar Street</p> <p>BLOCK NO 11. 11-2-58, 11-2-56, 11-2-52, 11-15-2, 11-15-6, 11-15-10, 11-15-4, 11-15-8, 11-514-146, 11-515-148, 11-516-169, 11-516-173, 11-516-175, 11-516-171, 11-517-178,</p>	1350

1	2	3
104	<p>ಮಾಗುಂಡಪ್ಪ ಹನಮಂತಪ್ಪ ಕೊಣ್ಣೂರ ಪ್ಲಾಟ್ Magundappa Hanamantappa Konnur Plot.</p> <p>BLOCK NO 10. 10-511-93, 10-510-90, 10-510-91, 10-511-95, 10-511-96, 10-511-10,0 10-9-72 , 10-511-93, 10-510-90, 10-511-95, 10-511-96, 10-511-98, 10-511-10,0 10-9-70 , 10-511-10,1 10- 511-10,3 10-511-94, 10-510-87, 10-510-89, 10-9-68 , 10-510-87, 10-510-89, 10-9-68 , 10-9-70 , 10-511-10,1 10-511-10,3 10-511-94, 10-510-91, 10-511-98, 10-9-72 , ,</p>	1400
105	<p>ನೆಹರೂ ಬಡಾವಣೆ Neharu Layout</p> <p>BLOCK NO 23. 23-2-91, 23-16-22, 23-16-14, 23-16-38, 23-16-10, 23-16-16, 23-16-6, 23-16-20, 3- 16-18, 23-16-8, 23-16-12, 23-133-1, 23-133-3, 23-133-5, 23-133-11, 23-133-13, 23-133-15, 23- 133-7, 23-133-9, 23-501-83, 23-501-94, 23-501-79 23-501-85, 23-501-77, 23-501-81, 23-501-87, 23-501-69, 23-501-93, 3-501-89, 23-501-91, 23-501-73, 23-501-75, 23-502-97, 23-502-99, 23- 502-102, 3-502-98, 23-502-103, 23-502-105, 23-502-114, 23-502-95, 23-502-111, 23-502-104, 23-502-109, 23-502-100, 23-502-101, 23-502-110, 23-502-96, 23-502-106, 23-502-107, 23-502- 112, 23-503-228, 23-503-220, 23-503-215, 23-503-224, 23-503-222, 23-503-226, 23-503-216, 23-503-219, 23-503-221, 23-503-225, 23-503-230, 23-503-227, 23-503-214, 23-503-213, 23-503- 217, 23-504-120, 23-504-124, 23-504-127, 23-504-128, 23-504-122, 23-504-118, 23-504-116, 23-504-115, 23-504-117, 23-504-119, 23-504-132, 23-504-126, 23-504-121, 23-504-130, 23-504- 123, 23-504-131,</p>	1800
106	<p>ಚಿನಗುಂಡಿ ಪ್ಲಾಟುಗಳು Chinagundi Plot</p> <p>BLOCK NO 17. 17-13-56, 17-13-58, 17-13-54, 17-108-1, 17-108-11, 17-108-13, 17-108-19, 17-108-7, 17-108-21, 17- 108-23, 17-108-9, 17-108-31, 17-108-17, 17-108-41, 17-108-15, 17-108-27, 17-108-45, 17-108-39, 17-117-9, 17- 117-47, 17-117-23, 17-117-3, 17-117-25, 17-117-15, 17-117-5, 17-117-11, 17-117-13, 17-117-27, 17-117-35, 17- 117-31, 17-117-1, 17-117-17, 17-117-29, 17-117-41, 17-117-33, 17-117-45, 17-117-19, 17-117-37, 17-117-43, 17- 117-39, 17-117-21, 17-117-7, 17-501-139, 17-501-138, 17-501-152, 17-501-133, 17-501-143, 17-501-145, 17-501- 153, 17-501-140, 17-501-136, 17-501-134, 17-501-154, 17-501-131, 17-501-149, 17-501-144, 17-501-141, 17-501- 147, 17-501-150, 17-501-151, 17-501-132, 17-501-146, 17-501-142, 17-501-137,</p>	1500
107	<p>ಅಂಬೇಡ್ಕರ ಗಲ್ಲಿ Ambedkar Galli</p>	1200
108	<p>ಬುರ್ಲಿ ಪ್ಲಾಟುಗಳು Burli Plots</p> <p>BLOCK NO 10. 10-501-45, 10-504-39</p>	1500

1	2	3
109	<p>ನಿಲೂಗಲ್ ಪ್ಲಾಟುಗಳು Nilugal Plots BLOCK NO 10. 10-111-13, 10-502-75, 10-502-77, 10-502-79, 10-503-84, 10-503-82, 10-503-85, 10-503-83, 10-503-86, 10-503-83A, 10-503-81, 10-512-108, 10-512-105,10-512-107,</p>	1500
ವಾರ್ಡ್ ನಂ. 4 Ward No.4		
110	<p>ಹೊಸಪೇಟೆ, ಸೇದುಬಾವಿ ಹತ್ತಿರ ಹುಬ್ಬಳ್ಳಿ ಸೋಲಾಪುರ ಟಿ.ಎಂ.ಸಿ. ನಂ 2275 ರಿಂದ 2333ರ ವರೆಗೆ Hosapet & Hubli Solapur Road 2272 to 2333 BLOCK No 11. 11-2-34, 11-2-46, 11-2-50, 11-2-38, 11-2-48, 11-2-36, 11-2-32, 11-2-40, 11-2-42, 11-2-44, 11-15-14, 11-15-24, 11-15-20, 11-15-20A, 11-15-16, 11-15-18, 11-15-22, 11-15-12, 11- 114-71A, 11-114-67, 11-114-73, 11-114-73A, 11-114-71, 11-114-69, 11-512-77, 11-513-119A, 11-513-105, 11-513-139, 11-513-135, 11-513-137, 11-513-103, 11-513-141, 11-513-143, 11-513- 108, 11-513-117, 11-515-152, 11-515-149, 11-515-153, 11-515-154, 11-515-150, 11-515-156, 11-515-147, 11-516-165, 11-516-159, 11-516-163, 11-516-157, 11-516-174, 11-516-176, 11-516- 172, 11-516-167, 11-516-161, 11-15-18, 19-505-18, 19-502-12, 19-11-1, 19-11-3, BLOCK No 19. 19-11-5, 19-505-22 19-505-24, 19-505-20, 19-11-7, 19-11-9, 19-11-11, 19-11-13, 19-11-15, 19- 11-15, 19-11-17, 19-503-35A, 19-503-35, 19-503-37, 19-503-39,</p>	2000
111	<p>ಗೌಡರ ಓಣಿ Gowdar Street BLOCK NO 19. 19-503-43, 19-503-41, 19-505-25, 19-507-55, 19-507-57, 19-508-96,</p>	1500
112	<p>ಬಸರಿಗಿಡದವರ ಓಣಿ Basarigida Street BLOCK NO 19. 19-18-10, 19-508-71,</p>	1400
113	<p>ಹಳಕಟ್ಟಿಯವರ ಓಣಿ ಹುಬ್ಬಳ್ಳಿ ಸೋಲಾಪುರ ರಸ್ತೆ ಟಿ.ಎಂ.ಸಿ. ನಂ. 2346 ರಿಂದ 2358ರ ವರೆಗೆ Halakatti Street Hubli Solapur Road 2346 to 2358 BLOCK NO 24. 24-2-88, 24-2-142, 24-2-94, 24-18-5A, 24-18-5, 24-18-21, 24-18-37, 24-18-5B, 24-18-9, 24-18-39, 24-18-15, 24-18-3, 24-18-19, 24-18-29, 24-18-23, 24-18-11, 24-18-13, 24-18- 31, 24-18-25, 24-18-17, 24-18-33, 24-20-83, 24-501-76A, 24-502-82, 24-502-81, 24-502-84, 24- 502-83, 24-503-95, 24-503-96, 24-503-103A, 24-503-99, 24-503-101, 24-503-103, 24-503-99A, 24-503-97A, 24-503-102, 24-503-100, 24-503-98, 24-503-97, 24-503-104A, 24-503-104, 24-504- 106, 24-504-105, 24-504-107, 24-504-109, 24-505-112, 24-505-114, 24-505-113, 24-527-116, 24-527-120, 24-527-115,24-527-118, 24-528-93,</p>	1800

೪೪

114	ಹಳಕಟ್ಟಿಯವರ ಪ್ಲಾಟ್ ನಂ 2285 /20 ರಿಂದ 2355/2/15ರ ವರೆಗೆ Halakatti Plots 2285/20 to 2355/2/15	1500
115	ಪತ್ತಾರ ಕಟ್ಟಿ ಗಲ್ಲಿ Pattarakatti Galli BLOCK NO 13. 13-11-20, 13-11-26, 13-11-28, 13-11-22, 13-11-24, 13-12-35, 13-114-50, 13-114-78, 13-114-76, 13-114- 58, 13-509-84A, 13-114-66, 13-114-62, 13-114-54, 13-114-48, 13-114-46, 13-509-86, 13-509-84, 13-509-84B, 13-509-84D, 13-114-42, 13-509-84C, 13-114-64, 13-114-52, 13-501-9, 13-501-11A, 13-501-11, 13-501-13, 13-501-11B, 13-501-14, 13-501-16, 13-502-98, 13-502-89, 13-502-89D, 13-502-96, 13-502-89B, 13-502-91, 13-502-103, 13-502-92, 13-502-101, 13-502-89A, 13-502-89C, 13-502-88, 13-502-90, 13-502-94, 13-502-99, 13-502-87, 13-508-42, 13-508-38, 13-508-49, 13-508-37, 13-508-57, 13-508-41A, 13-508-41, 13-508-52, 13-508-46, 13-508-41D, 13-508-49A, 13-508-41C, 13-508-47, 13-508-72, 13-508-53, 13-508-39, 13-508-55, 13-508-44, 13-508-45, 13-508-51, 13-508-41B, 13-508-43, 13-508-50, 13-508-59, 13-508-61,	1300
116	ಮಾಸ್ತಿ, ಪಾಗದ, ಗೌಡರ, ಕುದರಿ, ಪುಂತಾದ ಓಣಿಗಳು Masti, Pagad, Gowdar Kuduri ect Streets	1350
117	ಹನುಮಂತದೇವರ ಗಲ್ಲಿ, ಸಿರಸಲ ಮರದ, ಪತ್ತಾರ ಕಟ್ಟಿಯವರ ಓಣಿ Hanumanthadevara Galli Shirashalamarad Pattharakatti Street BLOCK NO 13. 13-507-17, 13-501-10, 13-501-6, 13-501-12,	1400
118	ತಹಶಿಲ್ದಾರ ಓಣಿ Tahashildar Galli BLOCK No 13. 13-10-69, 13-10-73, 13-10-65 ,13-10-61, 13-10-87, 13-10-75, 13-10-63, 13-12-23, 13-503-22, 13-503-24, 13-503-21, 13-505-25A, 13-505-31, 13-505-25, 13-505-29, 13-505-27, 13-505-32,	1350
119	ಬನಶಂಕರಿ ಗುಡಿ ಗಲ್ಲಿ Banashankari Temple Galli BLOCK No 13. 13-11-38, 13-11-42, 13-11-46, BLOCK No 19. 19-12-41, 19-12-45, 19-12-47, 19-12-49, 19-12-51, 19-503-44, 19-504-49, 19-504-51, 19-504-53, 19-504-54, 19-507-58, 19-507-60, 19-507-62, BLOCK No 25. 25-12-34, 25-12-38, 25-12-44, 25-12-48, 25-12-50, 25-12-52, 25-12-54, 25-12-56, 25-12-58, 25-12-60, 25-12-62, 25-12-64B, 25-14-1, 25-14-11, 25-14-13, 25-14-15, 25-14-17, 25-14-19, 25-14-21, 25-14-23, 25-14-3, 25-14-5, 25-14-7, 25-14-9, 25-21-31, 25-21-33, 25-21-35, 25-21-37, 25-501-1, 25-502-95A, 25-502-95B, 25-502-96, 25-502-97, 25-502-97A, 25-502-97B, 25-502-97C, 25-503-152, 25-503-154, 25-504-13, 25-504-15, 25-504-16, 25-504-17, 25-504-17A, 25-504-18, 25-504-19, 25-506-157, 25-508-126, 25-509-19, 25-509-21, 25-510-130, 25-510-36,	1350

೪೫

120	ದೇವಾಂಗ ಸಮಾಜದ ಅಂಗಡಿ ನಂ 2593 ರಿಂದ 2590ರ ವರೆಗೆ Devanga Community 2593 to 2590	1400
121	ಅಂಕದವರ ಓಣಿ Ankadavar Street	1350
122	ಲಕ್ಷ್ಮೀ ಗುಡಿ ಓಣಿ Laxmi Temple Street BLOCK NO 19. 19-2-74, 19-2-76, 19-2-66, 19-15-13, 19-15-15, 19-15-11, 19-18-6, 19-501-2, 19-501-4, 19-501-10, 19-501-8, 19-501-6, 19-502-11, 19-502-13A, 19-502-13, 19-502-13B, 19-505-19, 19-505-17, 19-505-23, 19-505-21, 19-505-15, 19-506-34, 19-506-31, 19-506-29, 19-506-27, 19-506-28, 19-506-30, 19-506-33,	1300
123	ಮೇಣ ಓಣಿ, ಬಾಗಶಾ ಓಣಿ Menada Street (Partial)	1300
124	ಪಲ್ಲೇದವರ ಓಣಿ Palledar Street	1300
125	ಪರದೇಶೀಯವರ ಓಣಿ Paradeshiyavara Street	1350
126	ಪಟಯತರ ಓಣಿ Patayatara Street	1300
ವಾರ್ಡ್ ನಂ. 5 Ward No.5		
127	ಮ್ಯಾಗಡಿ ಓಣಿ ಪೂರ್ವ ಭಾಗ, ಗುಂಡಿ, ಮಲ್ಲಪ್ಪ ಚೂರಿ, ತಳವಾರ, ಕತ್ತಿ ಧನ್ನೂರ, ತಿಮ್ಮಾಪೂರ, ಗಲ್ಲನವರ, ಬಸವನಗೌಡ ಇವೆರಲ್ಲರೂ ಸೇರಿ ಇತ್ಯಾದಿ Estern side of Myagade Street Mallada, Choori, Thlavar, Katthi, Dhannur, Thimmapur, Golappanavar, Basavanagouwa Plots. BLOCK No 26. 26-18-76, 26-18-90, 26-18-104, 26-18-88 ,26-18-84, 26-18-86, 26-18-94, 26-18-80, 26-18-92, 26-18-82, 26-18-98, 26-18-78 ,26-21-28, 26-21-38, 26-21-26, 26-21-50, 26-21-30, 26-21-36, 26-21-48, 26-21-12, 26-, 21-54, 26-21-56, 26-21-32, 26-21-52, 26-21-28, 26-21-38, 26-21-26, 26-21-50, 26-21-30, 26-21-36, 26-21-48, 26-21-12, 26-21-54, 26-21-56, 26-21-32, 26-21-52, 26-20-51, 26-20-43, 26-20-21, 26-20-9, 26-20-7, 26-20-57, 26-20-35, 26-20-33, 26-20-31, 26-20-25, 26-20-53, 26-20-47, 26-20-19, 26-20-65, 26-20-15, 26-20-27, 26-20-39, 26-20-63, 26-20-17, 26-20-29, 26-20-67, 26-20-69, 26-20-55, 26-20-11, 26-, 0-45, 26-20-49, 26-20-61, 26-20-41, 26-20-13, 26-20-59, 26-20-37, 26-20-23, 26-506-159, 26-507-97,26-507-98, 26-507-86,	1500

1	2	3
128	ಗದ್ದನಕೇರಿ , ಗಂಟಿಯವರ ಓಣಿ Gaddanakeri Street Ghanti Street BLOCK NO. 25 25-509-22, 25-516-86	1400
129	ಲಕ್ಷ್ಮೀ ಗುಡಿ ಓಣಿ, ಬಾಗಶಾ ಗಲ್ಲಿ Lakshmi Temple Galli (Partial)	1450
130	ಭಾವಿಕಟ್ಟಿಯವರ ಓಣಿ Bhavikatti Street BLOCK NO 25 25-21-9, 25-10-111, 25-14-29, 25-14-25, 25-504-12A, 25-504-12, 25-510-28, 25-510-27, 25-510-30, 25- 10-29, 25-21-17, 25-510-33, 25-510-31, 25-512-48, 25-512-49A, 25-21-13, 25-512-49, 25-21-15, 25-512-50, 25-21-11,	1400
131	ಶಂಕರಿ ಗುಡಿಯ ಹಿಂದಿನ ಓಣಿ Back Street of Shankari Temple Shirola Street BLOCK NO 25. 25-504-19, 25-508-126	1300
132	ಶಿರೂರ ಪ್ಲಾಟುಗಳು Shiroor Plots BLOCK NO 31. 31-2-123, 31-2-139, 31-2-133, 31-2-127, 31-2-129, 31-2-135, 31-2-131, 31-2-125, 31-2-141, 31-2-137, 31-504-238, 31-504-246, 31-504-240, 31-504-236, 31-504-233, 31-504-244, 31-504-234, 31-517-256, 31-517-264, 31-517-266, 31-517-258, 31-517-254, 31-517-268, 31-517-274, 31-517-270, 31-517-252, 31-517-250, 31-517-260, 31-517-262, 31-517-272,	1500
133	ಗೌಡರ ಓಣಿ Gowdar Street	1350
134	ಸುಟಗಾಲದವರ ಓಣಿ Sutagalada Street	1300
135	ತಟಗಾರ ಗಲ್ಲಿ Thatagara Galli BLOCK NO 26. 26-12-20, 26-12-14, 26-12-12, 26-12-8, 26-12-16, 26-12-10, 6-12-26, 26-12-28, 26-12-2, 26-12-22, 26-12-6, 26-12-4, 26-12-24,	1350
136	ಮ್ಯಾಗಡಿ ಓಣಿ ಪೂರ್ವ ಭಾಗ, ಗುಂಡಿ, ಮಲ್ಲಪ್ಪ ಚೂರಿ, ತಳವಾರ, ಕತ್ತಿ ಧನ್ನೂರ, ತಿಮ್ಮಾಪೂರ, ಗಲ್ಲನವರ, ಬಸವನಗೌಡ ಇವೆರಲ್ಲರೂ ಸೇರಿ ಇತ್ಯಾದಿ Estern side of Myagade Street Mallada, Choori, Thalvar, Katthi, Dhannur, Thimmapur, Golappanavar, Basavanagouwa Plots	1300

137	<p>ಮಾರುತಿ ಗುಡಿ, ಕೊಣ್ಣರವರ ಗಲ್ಲಿ Maruthi Temple (Konnur Galli)</p> <p>BLOCK NO 26. 26-21-10, 26-21-18, 26-21-18, 26-21-10, 26-516-73, 26-516-71,26-516-69, 26-517-78,</p>	1350
138	<p>ಸದಾನಂದವರ ಓಣಿ Sadananda Street</p> <p>BLOCK NO 26. 26-10-131, 26-10-135, 26-10-127, 26-10-129, 26-10-133,26-21-2, 26-21-2, 26-20-5, 26-20-3, 26-20-1, 26-508-62, 26-508-58, 26-508-52, 26-508-60, 26-508-56, 26-508-54, 26-511-66, 26-511-64, 26-511-63, 26-515-67A, 26-515-67, 26-516-74, 26-516-76,</p>	1500
139	<p>ಹೊಸಪೇಟೆಗೆ ಹೋಗುವ ಮುಖ್ಯ ರಸ್ತೆ ನಂ 2693 ರಿಂದ 3028/20 ಮತ್ತು ಗೌಡರ ಪ್ಲಾಟ್ ನಂ 2963/1 ರಿಂದ Hospet Main Street From 2693 to 3028/20, Gowdar plots from 2963/1 to 2963A/1. BLOCK NO 26. 26-10-93, 26-10-121, 26-10-97, 26-21-6, 26-21-8, 26-21-4, 26-21-6, 26-21-8, 26-21-4, 26-501-23</p>	1300
140	<p>ವಾರ್ಡ್ ನಂ ೨ ರಲ್ಲಿ ಬರತಕ್ಕಂತ ಬೆಳಗಂಟಿ ಗ್ರಾಮ ಪೂರ್ಣ Belaganti Village</p> <p>BLOCK No 32. 32-2-144, 32-2-146, 32-120-3, 32-120-5, 32-120-9, 32-120-1, 32-120-7, 32-124-7, 32-124-33, 32-124-27, 32-124-25, 32-124-15, 32-124-9, 32-124-37, 32-124-13, 32-124-31 ,32-124-29 ,32-124-17 ,32-124-41 ,32-124-19 ,32-124-35 ,32-124-23 ,32-124-11 ,32-124-21 ,32-124-39 ,32-502-94A ,32-502-104A ,32-502- 2, ,32-502-82A, 32-502-102, 32-502-100, 32-502-96, 32-502-88 ,32-502-82 ,32-502-78A ,32-502-108 ,32-502-100A ,32-502-84, 32-502-76, 32-502-94, 32-502-106A, 32-502-80A, 32-502-90A, 32-502-80, 32-502-92A ,32-502-104 ,32-502-106 ,32-502-102A, 32-502-92 ,32-502-74 , ,32-502-78, 32-502-90, 32-502-98, 32-502-96A, 32-502-86 ,32-502-98A ,32-503-123 ,32-503-129 ,32-503-127B ,32-503-131A</p>	1500
141	<p>ನಾಡಗೌಡರ ಪ್ಲಾಟ್ Nadagoudar Plots</p> <p>BLOCK NO 31. 31-2-111, 31-2-115 ,31-2-99 ,31-2-107, 31-2-129 ,31-2-113 ,31-2-101 ,31-2-105 ,31-2-103 ,31-2-121 , 31-2-117, 31-2-119 , 31-504-242, 31-505-2, 31-505-3, 31-505-5, 31-505-6 ,31-505-7 ,31-505-8 ,31-505-1, 31-507-97, 31-507-101 , 31-507-99 , 31-507-103 , 31-507-95 , 31-513-10 , 31-513-19A , 31-513-9, 31-513-14 ,31-513-22 ,31-513-24 ,31-513-17A ,31-513-23,31-513-21 , 31-513-21A, 31-513-19 ,31-513-26, 31-513-27 , 31-513-23A, 31-513-12, 31-513-16 ,31-513-20 ,31-513-18 ,31-513-46 ,31-513-17 ,31-514-50 ,31-514-49 ,31-514-45 ,, 31-514-34 ,31-514-51 ,31-514-41 ,31-514-36, 31-514-40 ,31-514-42 ,31-514-48 ,31-514-53 ,31-514-39 ,31-514-54 ,31-514-44 ,31-514-37 ,31-514-32 ,31-514-47 31-514-38, 31-514-33 ,, 31-515-65, 31-515-64, 31-515-73 , 31-515-59 , 31-515-71 , 31-515-58, 31-515-55, 31-515-68, 31-515-63 31-515-72 ,</p>	1500

೪೮

	,31-515-67 , ,31-515-62 , ,31-515-74 , ,31-515-57 , ,31-515-61, 31-515-66, 31-515-69, 31-515-70, 31-516-92 ,31-516-79 ,31-516-86 ,31-516-89 ,31-516-87 ,31-516-90 ,31-516-85 31-516-88 ,31-16-94, 31-516-91, 31-516-81, 31-516-75, 31-516-84, 31-516-77 ,31-516-82,	
142	<p>ಜಾತಗೇರ ಪ್ಲಾಟುಗಳು</p> <p>Jatager Plots</p> <p>BLOCK NO 32. 32-501-3, 32-501-15, 32-501-16, 32-501-11, 32-501-17, 32-501-6, 32-501-2, 32-501-9, 32-501-10, 32-501-12, 32-501-4, 32-501-5, 32-501-7, 32-501-13, 32-501-14, 32-501-1, 32-501-18, 32-501-8, 32-513-21, 32-513-25, 32-513-19,32-513-23, 32-515-30, 32-515-28, 32-515-34,32-515-32, 20-5-118, 20-5-116, 20-5-110, 20-5-112, 20-5-108, 20-5-120, 20-5-114, 20-13-19, 20-13-13, 20-13-17, 20-13-3, 20-13-25, 20-13-12, 20-13-1, 20-13-17A, 20-13-23, 20-13-21, 20-501-55, 20-501-57, 20-502-61, 20-504-68, 20-504-64, 20-504-65, 20-504-73, 20-504-70, 20-504-74, 20-504-67, 20-504-71, 20-504-72, 20-504-63, 20-504-69, 20-504-66, 20-507-78,</p>	1500
143	<p>ಕೆ. ಹೆಚ್. ಡಿ. ಸಿ ಕಾಲೋನಿ</p> <p>K.H.D.C Colony</p> <p>BLOCK No 24. 24-20-99, 24-20-103, 24-20-107, 24-20-105, 24-20-101, 24-20-95, 24-20-93, 24-20-97, 24-124-4, 24-124-2, 24-124-6, 24-519-372, 24-519-364, 24-519-362,24-519-368, 24-519-366, 24-519-360, 24-519-357, 24-519-361, 24-519-370, 24-519-363, 24-519-359, 24-534-345, 24-534-353,24-534-349, 24-534-347, 24-534-351, 24-535-381, 24-535-379, 24-535-375, 24-535-377, 24-536-383, 24-536-387, 24-536-385, 24-536-384, 24-536-388, 24-536-389, 24-536-386, 24-536-390, 24-537-402, 24-537-393, 24-537-400, 24-537-391, 24-537-397, 24-537-395, 24-537-392, 24-537-394, 24-537-399, 24-537-398, 24-538-412, 24-538-408, 24-538-413,24-538-405, 24-538-410, 24-538-409, 24-538-406, 24-538-411, 24-538-407,</p>	1500
144	<p>ಕೋಟೇಶ್ವರ ಕಾಲೋನಿ</p> <p>Koteshwar Colony BLOCK NO 24. 24-511-50</p>	1500
145	<p>ಭೂ ಪರಿವರ್ತಿತ ಸರ್ವೆ ನಂಬರ ಇನ್ನೂಳಿದ ಸರ್ವೆ ನಂಬರುಗಳು</p> <p>Other N.A.survey Numbers</p>	2000
146	<p>ಎ.ಎಸ್.ದೊಡಮನಿ ಪ್ಲಾಟ ನಂ-889ಬಿ/01 ರಿಂದ 889ಬಿ/89 ಮತ್ತು 889ಜಿ/01 ರಿಂದ 889ಜಿ/09</p> <p>A.S.Dodamani Plot No.889B/01 to 889B/89 and 889G/01 to 889G/09</p>	2000

147	' ಆರ್.ಕೆ.ರಾಯಕರ ಪ್ಲಾಟ ನಂ-889ಸಿ/01 ರಿಂದ 889ಸಿ/82 ಮತ್ತು 889ಎಚ್/01 ರಿಂದ 889ಎಚ್/10 R.K.Raykar Plot No 889C/1 to 889C/82 and 889H/01 to 889H/10	2000
148	ಎಮ್.ಎಸ್.ಕಡಕೋಳ ಪ್ಲಾಟ ನಂ-889ಡಿ/01 ರಿಂದ 889ಡಿ/78 M.S.Kadacol Plot No 889D/01 to 889D/78.	1900
149	ಎಸ.ಎಚ್.ಮೆಣಸಗಿ ಪ್ಲಾಟ ನಂ-889ಈ/01 ರಿಂದ 889ಈ/90 ಮತ್ತು 889ಎಫ್/01 ರಿಂದ 889ಎಫ್/85 S.H.Menasagi Plot No 889E/01 to 889E/90 and 889F/01 to 889F/85.	2500
150	ಶೈಲೇಂದ್ರ. ಘಟ್ಟದ. ಪ್ಲಾಟ ನಂ-1235ಈ/01 ರಿಂದ 1235ಈ/16 Shailendra Ghattad Plot No 1235E/01 to 1235E/16	1500
151	ವಿ.ಜಿ.ಐಹೊಳ್ಳಿ. ಪ್ಲಾಟ ನಂ-1235ಎಫ್/01 ರಿಂದ 1235ಎಫ್/49 V.G.Aiholli Plot No 1235F/01 to 1235F/49	1600
152	ಚರಂತಿಮಠ ಪ್ಲಾಟ ನಂ-2272ಎಚ್/01 ರಿಂದ 2272ಎಚ್/56 Charantimath Plots no 2272H/01 to 2272H/56.	2100
153	ಗುತ್ತಣ್ಣವರ. ಪ್ಲಾಟ ನಂ-2272ಜೆ/01 ರಿಂದ 2272ಜೆ/66 Guttannavar Plot no 2272J/01 to 2272J/66	1900
154	ಎಸ್.ಸಿ. ಚೌದ್ರಿ. ಪ್ಲಾಟ ನಂ-2272ಜಿ/01 ರಿಂದ 2272ಜಿ/26 S.C.Choudri Plot No. 2272G/01 to 2272G/26	1500
155	ಬಲಕುಂದಿ. ಪ್ಲಾಟ ನಂ-3098ಈ/01 ರಿಂದ 3098ಈ/116 Balakundi Plot No 3098E/01 to 3098E/116	1500
156	ರಾಮದುರ್ಗ. ಪ್ಲಾಟ ನಂ-2272ಕೆ/01 ರಿಂದ 2272ಕೆ/20 Ramadurg Plo No 2272K/01 to 2272K/20	2500
157	ಎಮ್.ಎಸ್.ಬಾಗವಾನ. ಪ್ಲಾಟ್. ನಂ-2272ಎನ್/01 ರಿಂದ 2272ಎನ್/62 M.S.Bhagawan Plot No. 2272N/01 to 2272N/62.	1800
158	ಶೆಟ್ಟರ ಪ್ಲಾಟ್.ನಂ-1235ಜಿ/01 ರಿಂದ 1235ಜಿ/73	1800

	Shetter Plot No.1235G/01 to 1235G/73	
159	ಹಲಗಲಿಮಠ ಪ್ಲಾಟ್ ನಂ-3102/01 ರಿಂದ 3102/129 Halagalimath Plot No. 3102/01 to 3102/129.	2000
160	ಮೆಣಸಗಿ ಪ್ಲಾಟ್. ನಂ-2272ಆಯ್/01 ರಿಂದ 2272ಆಯ್/203 Menasagi Plot no 2272I/01 to 2272I/203	2000
161	ನಾಡದಾಳ ಪ್ಲಾಟ್. ನಂ-889ಆಯ್/01 ರಿಂದ 889ಆಯ್/20 Nadadal Plot No 889I/01 to 889I/20	1500
162	ಶೀಲವಂತರ ಪ್ಲಾಟ್. ನಂ-1235ಡಿ/01 ರಿಂದ 1235ಡಿ/70 Sheelavantar Plot No. 1235D/01 to 1235D/70.	1500
163	ಕಾಂಬಳೆ ಪ್ಲಾಟ್‌ಗಳು Kambale Plots. BLOCK NO 31. 31-508-109, 31-508-114, 31-508-113, 31-508-107, 31-508-105, 31-508-111, 31-508-112, 31-509-115, 31-509-116, 31-509-118, 31-509-121, 31-509-117, 31-509-120, 31-509-122, 31-510-125, 31-510-128, 31-510-123, 31-510-124, 31-510-126, 31-511-167, 31-511-171, 31-511-164, 31-511-169, 31-511-166, 31-511-165, 31-511-163, 31-512-219, 31-512-229, 31-512-221, 31-512-218, 31-512-224, 31-512-220, 31-512-217, 31-512-222, 31-512-225, 31-512-227, 31-512-223, 31-512-226, 31-518-132, 31-518-160, 31-518-155, 31-518-144, 31-518-148, 31-518-161, 31-518-150, 31-518-159, 31-518-154, 31-518-158, 31-518-130, 31-518-138, 31-518-134, 31-518-142, 31-518-146, 31-518-136, 31-518-140, 31-518-162, 31-518-151, 31-518-149, 31-518-156, 31-518-152, 31-519-181, 31-519-174, 31-519-177, 31-519-195, 31-519-194, 31-519-213, 31-519-173, 31-519-175, 31-519-176, 31-519-188, 31-519-207, 31-519-209, 31-519-211, 31-519-206, 31-519-214, 31-519-179, 31-519-192, 31-519-189, 31-519-197, 31-519-196, 31-519-210, 31-519-201, 31-519-190, 31-519-186, 31-519-193, 31-519-203, 31-519-202, 31-519-200, 31-519-183, 31-519-204, 31-519-208, 31-519-215, 31-519-178, 31-519-182, 31-519-212, 31-519-216, 31-519-198, 31-519-184, 31-519-199,	1800
164	ಸಕ್ರಮ್ನನಕೊಳ್ಳೆ Sakrammanakoll BLOCK NO 31. 31-520-335, 31-520-345, 31-520-330, 31-520-334, 31-520-346, 31-520-372, 31-520-327, 31-520-328, 31-520-357, 31-520-359, 31-520-363, 31-520-344, 31-520-336, 31-520-325, 31-520-347, 31-520-326, 31-520-354, 31-520-338, 31-520-333, 31-520-356, 31-520-343,	1500

	31-520-337, 31-520-355, 31-520-351, 31-520-331, 31-520-367, 31-520-353, 31-520-339, 31-520-332, 31-520-369, 31-520-350, 31-520-342, 31-520-340, 31-520-341, 31-520-365, 31-520-371, 31-520-348, 31-520-352, 31-520-349, 31-520-361, 31-520-370, 31-520-329, 31-521-373, 31-521-385, 31-521-393, 31-521-392, 31-521-374, 31-521-394, 31-521-381, 31-521-383, 31-521-391, 31-521-378, 31-521-390, 31-521-396, 31-521-380, 31-521-382, 31-521-386, 31-521-400, 31-521-379, 31-521-397, 31-521-389, 31-521-402, 31-521-401, 31-521-395, 31-521-398, 31-521-384, 31-521-376, 31-521-375, 31-521-388,	
165	<p>ವಡ್ಡರ ಓಣಿ Waddar Street.</p> <p>BLOCK NO 3. 3-17-3, 3-17-5, 3-17-1, 3-102-10, 3-102-12, 3-102-4, 3-102-6, 3-102-2, 3-102-8, 3-102-14, 3-102-16, 3-102-18, 3-501-6, 3-501-14, 3-501-8A, 3-501-12, 3-501-4, 3-501-2, 3-501-10, 3-501-8, 3-502-46, 3-502-48B, 3-502-47, 3-502-49A, 3-502-50B, 3-502-39, 3-502-42, 3-502-48C, 3-502-50A, 3-502-52, 3-502-48A, 3-502-38, 3-502-49, 3-502-40, 3-502-43, 3-502-53, 3-502-44, 3-502-42A, 3-502-48D, 3-502-46A 3-502-48, 3-502-52A, 3-502-50, 3-503-32, 3-503-36, 3-503-34, 3-503-35, 3-505-21, 3-505-23, 3-505-27, 3-505-29, 3-505-28, 3-505-30, 3-506-60, 3-506-58, 3-506-56, 3-506-58A,</p>	1400
166	<p>ಮಾರ್ಕೆಟ್ ಏರಿಯಾ Market Area</p> <p>BLOCK NO 5. 5-4-52, 5-4-16, 5-4-20, 5-4-38, 5-4-48, 5-4-32, 5-4-44, 5-4-54, 5-4-68, 5-4-18, 5-4-34, 5-4-24A, 5-4-78, 5-4-12, 5-4-30, 5-4-26, 5-4-50, 5-4-42, 5-4-64, 5-4-24, 5-4-14, 5-4-72, 5-4-28, 5-4-22, 5-4-40, 5-4-36, 5-4-60, 5-4-46, 5-4-66, 5-7-29, 5-7-3A, 5-7-5, 5-7-7, 5-7-3, 5-7-1, 5-7-31, 5-7-23, 5-7-19, 5-7-11, 5-7-29, 5-7-3A, 5-7-5, 5-7-7, 5-7-3, 5-7-1, 5-7-31, 5-7-23, 5-7-19, 5-7-11, 5-7-25, 5-7-9, 5-7-27, 5-9-5, 5-9-1, 5-9-3, 5-105-18, 5-105-14, 5-105-6, 5-105-8, 5-105-16B, 5-105-10, 5-105-16, 5-105-16A, 5-105-12, 5-502-23, 5-502-25, 5-502-27, 5-502-30, 5-502-23A, 5-502-28, 5-503-35, 5-503-33, 5-503-31, 5-503-34, 5-505-47, 5-506-2, 5-506-8, 5-506-6, 5-506-4, 5-507-21B, 5-507-21C, 5-507-21, 5-507-21D, 5-507-20, 5-507-19, 5-507-21A, 5-508-37A, 5-508-42, 5-508-41, 5-508-44, 5-508-37, 5-508-46, 5-508-49,</p>	2000
167	<p>ರಾಮದುರ್ಗ ಚಾಲೆ Ramadurg Chala</p> <p>BLOCK NO 10. 10-9-62, 10-9-64, 10-101-20, 10-101-12, 10-101-14, 10-101-16, 10-101-24, 10-101-18, 10-101-22, 10-504-37, 10-505-11, 10-505-1, 10-505-5, 10-505-3, 10-505-7, 10-505-9, 10-506-20, 10-506-14, 10-506-18, 10-506-16, 10-507-25, 10-507-22, 10-507-27, 10-507-24, 10-507-28, 10-507-21, 10-507-23, 10-508-33, 10-508-31, 10-508-35, 10-508-29, 10-508-34, 10-508-36, 10-508-30, 10-508-32,</p>	1800

168	ಬಾದಾಮಿ ಓಣಿ Badami Street BLOCK NO 6. 6-8-35, 6-8-29, 6-8-39, 6-8-45, 6-8-49, 6-8-47, 6-8-43, 6-512-197, 6-512-201, 6-512-200, 6-512-192, 6-512-194, 6-512-199, 6-512-191, 6-512-195, 6-512-193, 6-512-198, 6-514-226, 6-514-225, 6-514-228, 6-515-211, 6-515-209A, 6-526-216, 6-526-218, 6-526-220, 6-526-214, 6-526-178, 6-526-176,	1300
169	ಅಂಬೇಡ್ಕರ್ ರೋಡ್ Ambedkar Road. BLOCK NO. 7. 7-8-24, 7-9-29, 7-106-2,	1200
170	ಬಾಗವಾನ ಓಣಿ Bhagawan Oni. BLOCK NO 1. 1-5-45, 1-5-37, 1-5-43, 1-5-51, 1-5-49, 1-5-59, 1-5-41, 1-5-39, 1-5-35, 1-5-33, 1-5-47,	1400
171	ಕೊಟಗಿ ಓಣಿ Kotagi Street. BLOCK NO. 8. 8-507-117, 8-507-128, 8-507-96, 8-507-130, 8-507-126, 8-512-274, 8-517-132A, 8-518-168, 8-518-178, 8-518-180, 8-518-172,	1400
172	ಬಸ್ಸಾಂಡ್ ಹತ್ತಿರ Near Bus Stand. BLOCK NO 1. 1-1-164, 1-1-166, 1-1-160, 1-1-162, 1-1-134C, 1-5-105,	2500
173	ಕೊಣ್ಣೂರ ಪ್ಲಾಟು Konnur Plots. BLOCK NO 10. 10-9-68, 10-9-72, 10-9-70, 10-510-89, 10-510-87 10-510-90 10-510-91, 10-511-103, 10-511-96, 10-511-98, 10-511-100, 10-511-93, 10-511-101, 10-511-95, 10-511-94,	1800
174	ಜವಳಿ ಓಣಿ Javali Street. BLOCK NO 16. 16-105-5, 16-501-1, 16-501-3, 16-105-13, 16-105-3, 16-105-11, 16-105-1, 16-105-7,	1500
175	ಬಳಿಗಾರ ಓಣಿ Baligaar Street. BLOCK NO 16. 16-501-17, 16-501-9, 16-501-15, 16-501-8, 16-501-7, 16-501-11, 16-501-13, 16-501-5,	1600
176	ನಗರೇಶ್ವರ ಗುಡಿ ಹತ್ತಿರ Near Nagareshwar Temple.	1600

	BLOCK NO 16. 16-505-74, 16-505-82, 16-505-80, 16-505-79, 16-505-75, 16-513-144, 16-527-124, 16-527-119, 16-527-122,	
177	ಹಳಪೇಟ ಓಣಿ Halapeth Street. BLOCK NO 16. 16-4-168, 16-4-210, 16-4-184, 16-4-186, 16-4-178, 16-4-176, 16-4-172, 16-4-206, 16-4-188, 16-4-204, 16-4-174, 16-4-180,	1400
178	ಕ್ಷತ್ರಿಯ ಓಣಿ Kshatriy Street. BLOCK NO 16. 16-4-208, 16-4-196, 16-4-200, 16-4-198, 16-4-202, 16-4-192, 16-4-190, 16-4-194, 16-8-103, 16-8-101, 16-520-325, 16-520-329, 16-520-332, 16-520-331, 16-520-323, 16-520-326, 16-520-327, 16-520-333, 16-520-333A, 16-521-336A, 16-521-336, 16-530-223,	1400
179	ಸಜ್ಜನವರ ಓಣಿ Sajjan Street BLOCK NO 18. 18-4-135, 18-501-7, 18-501-3, 18-501-5, 18-501-1, 18-501-8,	1300
180	ಶೆಟ್ಟರ ಪ್ಲಾಟ್‌ಗಳು Shettar Plots. BLOCK NO 23. 23-16-32, 23-16-28, 23-16-26, 23-16-36, 23-16-34, 23-16-30, 23-16-24, 23-513-311, 23-513-301, 23-513-317, 23-513-299, 23-513-303, 23-513-313, 23-513-309, 23-513-307, 23-513-297, 23-513-323, 23-515-348, 23-515-354, 23-515-353, 23-515-349, 23-515-340, 23-515-344, 23-515-350, 23-515-352, 23-515-342, 23-515-355, 23-515-347, 23-515-343, 23-515-346, 23-515-338, 23-515-345, 23-515-356,	1600
181	ಕೆ.ಇ.ಬಿ. ಕೆರೂರ K.E.B. Kerur BLOCK NO 23. 23-111-12, 23-111-14, 23-111-2, 23-111-10, 23-111-18, 23-111-4, 23-111-6, 23-111-8, 23-111-16, 23-511-21, 23-511-23, 23-511-25, 23-511-17, 23-511-15, 23-511-19, 23-516-10, 23-516-4, 23-516-14, 23-516-2, 23-516-6, 23-516-8, 23-516-12, 23-517-36, 23-517-32, 23-517-28, 23-517-34, 23-517-38, 23-517-30,	1650
182	ನಂದರಗಿ ಪ್ಲಾಟ್‌ಗಳು Nandaragi Plots BLOCK NO 24. 24-20-89, 24-20-87, 24-20-91, 24-20-85, 24-506-154, 24-506-144, 24-506-148, 24-506-150, 24-506-146, 24-506-140, 24-513-272, 24-513-267, 24-513-266, 24-513-273, 24-513-274, 24-513-263, 24-513-271, 24-513-275, 24-513-277, 24-513-278, 24-513-268, 24-513-265, 24-513-269, 24-514-284, 24-514-282, 24-514-285, 24-514-289, 24-514-290, 24-514-281, 24-514-	1800

	286, 24-514-283, 24-514-287, 24-515-299, 24-515-294, 24-515-296, 24-515-295, 24-515-297, 24-515-292, 24-515-298, 24-515-300, 24-515-291, 24-515-293, 24-516-301, 24-516-305, 24-516-309, 24-516-307, 24-516-306, 24-516-303, 24-533-324, 24-533-319, 24-533-313, 24-533-317, 24-533-316, 24-533-322, 24-533-321, 24-533-318, 24-533-320, 24-534-352, 24-534-328, 24-534-350, 24-534-336, 24-534-330, 24-534-344, 24-534-348, 24-534-346, 24-534-342A, 24-534-332, 24-534-351, 24-534-338, 24-534-354, 24-534-334, 24-534-342, 24-534-340,	
183	<p>ಯಂಕಂಚಿ ಪ್ಲಾಟ್‌ಗಳು Yankanchi Plots.</p> <p>BLOCK NO 24. 24-20-77, 24-20-81, 24-20-75, 24-20-73, 24-20-79, 24-506-124, 24-506-126, 24-506-136, 24-506-128, 24-506-130, 24-506-134, 24-506-132, 24-517-179, 24-518-188, 24-518-185, 24-518-192, 24-518-198, 24-518-194, 24-518-202, 24-518-204, 24-518-206, 24-518-186, 24-518-200, 24-518-195, 24-518-205, 24-518-190, 24-518-196, 24-521-227, 24-521-235, 24-521-219, 24-521-221, 24-521-223, 24-521-225, 24-521-233, 24-521-238A, 24-521-237, 24-521-231, 24-521-238, 24-521-238B, 24-521-229, 24-530-243, 24-530-213, 24-530-211, 24-530-239, 24-530-212, 24-530-208, 24-530-241, 24-530-215, 24-530-244, 24-530-242, 24-530-240A, 24-530-240, 24-530-214, 24-530-210, 24-530-209, 24-531-155, 24-531-157, 24-531-158, 24-531-160, 24-531-161, 24-531-159, 24-532-254, 24-532-248, 24-532-257, 24-532-172, 24-532-166, 24-532-169, 24-532-259, 24-532-170, 24-532-183, 24-532-255, 24-532-253, 24-532-176, 24-532-175, 24-532-252, 24-532-251, 24-532-249, 24-532-173, 24-532-171, 24-532-167, 24-532-256, 24-532-250, 24-532-163, 24-532-165, 24-532-168, 24-532-181,</p>	2000
184	<p>ಬನಶಂಕರಿ ಗುಡಿ ಹತ್ತಿರ Near Banashankari Temple.</p> <p>BLOCK NO 25. 25-14-19, 25-14-1, 25-14-3, 25-14-15, 25-14-23, 25-14-9, 25-14-17, 25-14-21, 25-14-11, 25-14-13, 25-12-38, 25-12-60, 25-12-44, 25-12-62, 25-12-48, 25-12-34, 25-12-64, 25-12-56, 25-12-54, 25-12-52, 25-12-64B, 25-12-58, 25-12-50, 25-21-35, 25-21-33, 25-21-31, 25-21-45, 25-14-7, 25-501-1, 25-14-5, 25-14-7, 25-501-1, 25-14-5, 25-502-97A, 25-502-96, 25-502-95A, 25-502-97B, 25-502-95, 25-502-95B, 25-502-97C, 25-502-97, 25-502-97A, 25-502-96, 25-502-95A, 25-502-97B, 25-502-95, 25-502-95B, 25-502-97C, 25-502-97, 25-503-154, 25-503-152, 25-504-15, 25-504-13, 25-504-16, 25-504-18, 25-504-17, 25-504-17A, 25-506-157, 25-509-19, 25-509-21, 25-510-36, 25-510-42, 25-510-44, 25-511-61, 25-511-59, 25-21-29, 25-515-8, 25-515-10, 25-515-5, 25-515-3, 25-515-3A, 25-515-6, 25-516-70, 25-516-65, 25-516-71, 25-516-74,</p>	1500
185	<p>ಕಂಠಿಯವರ ಓಣಿ Kanthi Street.</p> <p>BLOCK NO 26. 26-501-16, 26-501-14, 26-501-9A, 26-501-17, 26-501-13, 26-501-18, 26-501-22,</p>	1300

	26-501-20, 26-501-11, 26-501-15, 26-501-24, 26-502-44A, 26-502-37, 26-502-43, 26-502-44, 26-502-42B, 26-502-39, 26-502-42A, 26-502-42, 26-504-33, 26-504-35, 26-504-29, 26-504-31, 26-505-5A, 26-505-4, 26-505-3A, 26-505-5,	
186	ಹುಲ್ಲಿಕೇರಿ ರೋಡ್ Hullikeri Road. BLOCK NO 28. 28-13-33, 28-13-37, 28-501-1, 29-13-49, 29-13-55, 29-13-53, 29-13-51, 29-131-18, 29-131-16, 29-131-20, 29-131-10, 29-131-2, 29-131-8, 29-131-12, 29-131-4, 29-131-6, 29-131-14, 29-501-3, 29-501-4, 29-501-1, 29-501-6, 29-501-5, 29-501-2, 29-502-25, 29-502-26, 29-503-7, 29-503-9, 29-503-17, 29-503-21, 29-503-10, 29-503-22, 29-503-19, 29-503-23B, 29-503-15, 29-503-11, 29-503-8, 29-503-12, 29-503-23, 29-503-13,	1500
187	ಹುಬ್ಬಳ್ಳಿ ಸೋಲಾಪುರ ರಸ್ತೆ ಪಕ್ಕಕ್ಕೆ ಹೊಂದಿಕೊಂಡಿರುವ ವಾಣಿಜ್ಯದ ಆಸ್ತಿಗಳ ನಂಬರಗಳು Hubballi - Solapur Road Commercial Properties PID Numbers. BLOCK NO 1. 1-1-34A, 1-1-36A, 1-1-38A, 1-1-18, 1-1-20, 1-1-22, 1-1-24, 1-1-26, 1-1-28, 1-1-30, 1-1-32, 1-1-34, 1-1-36, 1-1-38, 1-1-40, 1-1-42, 1-1-44, 1-1-56, 1-5-115, 1-1-134B, 1-1-134, 1-507-87, 1-1-46, 1-1-48, 1-1-50, 1-1-52, 1-1-54, 1-503-17, 1-1-24A, 1-1-26A, 1-1-30A, 1-1-32A, 1-1-134A, 1-1-72, 1-501-79, 1-505-29, 1-1-146, 1-1-170, 1-1-172, 1-508-116, 1-1-18, 1-1-20, 1-1-22, 1-1-26, 1-1-28, 1-1-30, 1-1-32, 1-1-34, 1-1-36, 1-1-38, 1-1-40, 1-1-42, 1-1-44, 1-1-46, 1-1-50, 1-1-52, 1-1-54, 1-1-24A, 1-1-26A, 1-1-28A, 1-1-30A, 1-1-72, 1-501-79, 1-505-29, 1-1-172, 1-1-56, 1-5-115, 1-1-134B, 1-1-134, 1-507-87, 1-1-134A, 1-1-146, 1-508-116, 1-1-168, 1-1-170, 1-1-24, 1-1-48, 1-503-17, 1-1-28A, 1-1-32A, BLOCK NO 3. 3-2-16, 3-2-14, 3-2-12, 3-2-10, 3-2-4, 3-10-1, 3-10-3, 3-2-2, 3-10-5, 3-10-7, 3-2-16, 3-2-14, 3-2-12, 3-2-10, 3-2-6, 3-2-4, 3-10-1, 3-10-3, 3-2-2, 3-10-5, 3-10-7, 3-2-28, 3-2-26, 3-2-24, 3-2-22, 3-2-28, 3-2-26, 3-2-6, 3-10-7, BLOCK NO 4. 4-1-35C, 4-1-23D, 4-1-5, 4-1-7, 4-1-9, 4-1-11, 4-1-13, 4-1-17, 4-1-21, 4-1-23B, 4-1-57, 4-1-23A, 4-1-23C, 4-1-23F, 4-1-3, BLOCK NO 11. 11-513-103, 11-2-36, 11-2-32, 11-2-40, 11-513-103, 11-2-36, 11-2-32, 11-2-40, BLOCK NO 12. 24-2-94, BLOCK NO 31. 31-2-109,	2500
188	ಬಜಾರ ರಸ್ತೆಗೆ ಹೊಂದಿಕೊಂಡಿರುವ ವಾಣಿಜ್ಯದ ಆಸ್ತಿಗಳ ನಂಬರಗಳು Market Road Commercial Properties PID Numbers. BLOCK NO 16. 16-4-84, 16-4-106, 16-4-86, 16-4-82, 16-4-94, 16-503-69, 16-4-80, 16-4-94, 16-4-80, 16-503-69, 16-4-86, 16-4-94, BLOCK NO 1. 1-501-31, 1-501-33, 1-504-11, 1-4-5, 1-501-41, 1-508-118B, 1-501-56, 1-501-54, 1-501-50, 1-501-46, 1-501-44, 1-501-42, 1-501-40, 1-4-9, 1-4-13, 1-504-13, 1-501-38, 1-501-36, 1-4-7, 1-501-66, 1-501-64, 1-501-62, 1-501-58, 1-501-68, 1-504-11, 1-508-118B, 1-501-50, 1-501-46, 1-501-44, 1-501-42, 1-501-40, 1-4-9, 1-4-13, 1-5-1, 1-504-13, 1-4-7, 1-4-5, 1-501-41, 1-501-66, 1-501-62, 1-501-60, 1-501-58, 1-501-56, 1-501-54, 1-1-114, 1-5-1, BLOCK NO 4. 4-1-23E, 4-1-23E, 4-	2500

೫೬

	507-40, 4-1-35D, 4-1-35A, 4-1-35B, 4-507-40, 4-1-35A, 4-1-35B, 4-1-35D, BLOCK NO 5. 5-4-34, 5-4-60, 5-4-64, 5-4-66, 5-4-68, 5-4-12, 5-4-16, 5-4-14, 5-4-18, 5-4-20, 5-4-22, 5-4-26, 5-4-28, 5-4-46, 5-9-3, 5-506-2, 5-4-34, 5-4-36, 5-4-38, 5-4-54, 5-4-50, 5-4-60, 5-4-64, 5-4-66, 5-4-68, 5-4-12, 5-4-14, 5-4-18, 5-4-20, 5-4-22, 5-4-26, 5-4-44, 5-4-46, 5-4-36, 5-4-38, 5-9-3, 5-506-2, 5-4-54, 5-4-44, 5-4-16, 5-4-28, 5-506-6, 5-4-50, 5-4-64, 5-4-22, BLOCK NO 8. 8-4-105, 8-4-69, 8-4-67, 8-4-65, 8-4-61, 8-4-63, 8-502-36, 8-4-39, 8-4-23, 8-4-35, 8-4-105, 8-4-69, 8-4-67, 8-4-65, 8-4-61, 8-4-63, 8-502-36, 8-4-39, 8-4-23,	
189	ಮೆ ಯಶಸ್ವಿ ಟೌನ್‌ಶಿಪ್ ಪ್ರಾಜೆಕ್ಟ್ ಪ್ರೈ ಲಿ, (ಟೀಚರ್ಸ್ ಕಾಲೋನಿ) ಇವರ ಪ್ಲಾಟುಗಳು ಪ್ಲಾಟ ನಂ-3103/1 to 3103/176 M/s Yashashwi Township Project Pvt Ltd (Teachers Colony) Plot No. 3103/1 to 3103/176	2000
190	ಬಸಪ್ಪ ಗೌರಪ್ಪ ಕತ್ತಿ ಇವರ ಪ್ಲಾಟುಗಳು ಪ್ಲಾಟ ನಂ-2272ಎಲ್/01 ರಿಂದ 2272ಎಲ್/45 Basapp Gourappa Katti Plot No. 2272L/01 to 2272L/45	2100
191	ಬಸವರಾಜ ಹನಮಂತ ಸೊಕನಾದಗಿ ಇವರ ಪ್ಲಾಟುಗಳು ಪ್ಲಾಟ ನಂ-889ಜೆ/01 ರಿಂದ 889ಜೆ/37 Basavaraj Hanamant Sokanadagi Plot No. 889J/01 to 889J/37	2300
192	ದಾದೇಸಾಬ ಗಿಡ್ಡುಸಾಬ ಬಾಗವಾನ ಇವರ ಪ್ಲಾಟುಗಳು ಪ್ಲಾಟ ನಂ-2272ಪಿ/01 ರಿಂದ 2272ಪಿ/10 Dadesab Giddusab Bagawan Plot No. 2272P/01 to 2272P/10	2100
193	ಕ್ಷತ್ರಿಯವರ ಪ್ಲಾಟುಗಳು ಪ್ಲಾಟ ನಂ-1235ಹೆಚ್/01 ರಿಂದ 1235ಹೆಚ್/45 Kshatri Plots Plot No. 1235H/01 to 1235H/45	1800